

ಪಂಚದಶಃ ಪರಿಚ್ಛೇದಃ - ಭಕ್ತಸ್ಥಲಾಂತರ್ಗತ ನವವಿಧ ಲಿಂಗ ಸ್ಥಲ - ಪ್ರಸಂಗಃ - ಅಥ ಭಕ್ತಸ್ಥಲಮ್

<p> ಶ್ರೀ ರೇಣುಕ ಉವಾಚ ಷಟ್ಪಲೋಕ್ತ ಸದಾಚಾರ- ಸಂಪನ್ನಸ್ಯ ಯಥಾ ಕ್ರಮಮ್ ಲಿಂಗ ಸ್ಥಲಾನಿ ಕಥ್ಯಂತೇ ಜೀವನ್ ಮುಕ್ತಿ ಪರಾಣಿ ಚ 15-1</p>	<p> ಅಗಸ್ಯ ಉವಾಚ #ಭಕ್ತಾದ್ಯೈ ಕ್ಯಾ ವಸಾನಾನಿ ಷಡುಕ್ತಾನಿ ಸ್ಥಲಾನಿ ಚ ಲಿಂಗಸ್ಥಲಾನಿ ಕಾನೀಹ ಕಥ್ಯಂತೇ ಕತಿ ವಾ ಪುನಃ 15-2</p>	<p> ಶ್ರೀ ರೇಣುಕ ಉವಾಚ ಗುರ್ವಾದಿ ಜ್ಞಾನ ಶೂನ್ಯಾಂತಾಃ ಭಕ್ತಾದಿ ಸ್ಥಲ ಸಂಶ್ರಿತಾಃ ಸ್ಥಲ ಭೇದಾಃ ಪ್ರಕೀರ್ತ್ಯಂತೇ ಪಂಚಾಶತ್ಸಪ್ತ ಚಾಧುನಾ 15-3</p>	<p>#ಆದೌ ನವಸ್ಥಲಾನೀಹ ಭಕ್ತಸ್ಥಲ ಸಮಾಶ್ರಯಾತ್ ಕಥ್ಯಂತೇ ಗುಣಸಾರೇಣ ನಾಮಾನ್ಯೇಷಾಂ ಪೃಥಕ್ ಶ್ರುಣು 15-4</p>
<p>ದೀಕ್ಷಾ ಗುರು ಸ್ಥಲಂ ಪೂರ್ವಮ್ ತತಃ ಶಿಕ್ಷಾ ಗುರು ಸ್ಥಲಮ್ ಪ್ರಜ್ಞಾ ಗುರು ಸ್ಥಲಂ ಚಾಥ ಕ್ರಿಯಾ ಲಿಂಗ ಸ್ಥಲಂ ತತಃ 15-5</p>	<p>#ಭಾವಲಿಂಗಸ್ಥಲಂ ಚಾಥ ಜ್ಞಾನ ಲಿಂಗ ಸ್ಥಲಂ ತತಃ ಸ್ವಯಂ ಪರಂ ಚರಂ ಚೇತಿ ತೇಷಾಂ ಲಕ್ಷ್ಮಣ ಮುಚ್ಯತೇ 15-6</p>	<p>ಭಕ್ತಸ್ಥಲಮ್</p>	<p>ಅಥ ದೀಕ್ಷಾ ಗುರು ಸ್ಥಲಮ್</p>
<p>ದೀಯತೇ ಪರಮಂ ಜ್ಞಾನಮ್ ಕ್ಷೀಯತೇ ಪಾಶ ಬಂಧನಮ್ ಯಯಾ ದೀಕ್ಷೇತಿ ಸಾ ತಸ್ಯಾಮ್ ಗುರುರ್ ದೀಕ್ಷಾ ಗುರುಃ ಸ್ಮೃತಃ 15-7</p>	<p>#ಗುಣಾತೀತಂ ಗುಕಾರಂ ಚ ರೂಪಾತೀತಂ ರು ಕಾರಕಮ್ ಗುಣಾತೀತ ಮರೂಪಂ ಚ ಯೋ ದದ್ಯಾತ್ ಸ ಗುರುಃ ಸ್ಮೃತಃ 15-8</p>	<p>ಆಚಿನೋತಿ ಚ ಶಾಸ್ತ್ರಾರ್ಥಾನ್ ಆಚಾರೇ ಸ್ಥಾಪಯತ್ಯಲಮ್ ಸ್ವಯಮಾಚರತೇ ಯಸ್ಮಾತ್ ಆಚಾರ್ಯಸ್ತೇನ ಚೋಚ್ಯತೇ 15-9</p>	<p>#ಷಡಧ್ಯಾತೀತ ಯೋಗೇನ ಯತತೇ ಯಸ್ತು ದೇಶಿಕಃ ಮಾಯಾಭಿ ತಾರಣೋಪಾಯ- ಹೇತುರ್ ವಿಶ್ವಗುರುಃ ಶಿವಃ 15-10</p>
<p>ಅಖಂಡಂ ಯೇನ ಚೈತನ್ಯಮ್ ವ್ಯಜ್ಯತೇ ಸರ್ವವಸ್ತುಷು ಆತ್ಮ ಯೋಗ ಪ್ರಭಾವೇನ ಸ ಗುರುರ್ ವಿಶ್ವಭಾಸಕಃ 15-11</p>	<p>ಇತಿ ದೀಕ್ಷಾಗುರುಸ್ಥಲಂ ಅಥ ಶಿಕ್ಷಾಗುರುಸ್ಥಲಮ್</p>	<p>ದೀಕ್ಷಾ ಗುರು ರಸೌ ಶಿಕ್ಷಾ- ಹೇತುಃ ಶಿಷ್ಯಸ್ಯ ಬೋಧಕಃ ಪ್ರಶೋತ್ತರ ಪ್ರವಕ್ತಾ ಚ ಶಿಕ್ಷಾ ಗುರು ರಿತೀರ್ಯತೇ 15-12</p>	<p>#ಬೋಧಕೋಯಂ ಸಮಾಖ್ಯಾತೋ ಬೋಧ್ಯಮೇತದಿತಿ ಸ್ಫುಟಮ್ ಶಿಷ್ಯೇ ನಿ ಯುಜ್ಯತೇ ಯೇನ ಸ ಶಿಕ್ಷಾ ಗುರು ರುಚ್ಯತೇ 15-13</p>
<p>ಸಂಸಾರ ತಿಮಿರೋನ್ಮಾಥಿ- ಶರಚ್ಚಂದ್ರ ಮರೀಚಯಃ ವಾಚೋ ಯಸ್ಯ ಪ್ರವರ್ತಂತೇ ತಮಾಚಾರ್ಯಂ ಪ್ರಚಕ್ಷತೇ 15-14</p>	<p>#ದದಾತಿ ಯಃ ಪ್ರತಿ ಜ್ಞಾನಮ್ ಜಗನ್ಮಾಯಾ ನಿ ವರ್ತಕಮ್ ಅದ್ವೈತ ವಾಸನೋಪಾಯಮ್ ತಮಾಚಾರ್ಯ ವರಂ ವಿದುಃ 15-15</p>	<p>ಪೂರ್ವ ಪಕ್ಷಂ ಸಮಾದಾಯ ಜಗದ್ವೇದ ವಿಕಲ್ಪನಮ್ ಅದ್ವೈತ ಕೃತ ಸಿದ್ಧಾಂತೋ ಗುರುರೇಷ ಗುಣಾಧಿಕಃ 15-16</p>	<p>#ಸಂದೇಹ ವನ ಸಂದೋಹ- ಸಮುಚ್ಛೇದ ಕುಠಾರಿಕಾ ಯತ್ಸೂಕ್ತಿ ಧಾರಾ ವಿಮಲಾ ಸ ಗುರೂಣಾಂ ಶಿಖಾಮಣಿಃ 15-17</p>
<p>ಯತ್ಸೂಕ್ತಿ ದರ್ಪಣಾ ಭೋಗೇ ನಿರ್ಮಲೇ ದೃಶ್ಯತೇ ಸದಾ ಮೋಕ್ಷ ಶ್ರೀರ್ ಬಿಂಬ ರೂಪೇಣ ಸ ಗುರುರ್ ಭವತಾರಕಃ 15-18</p>	<p>#ಶಿಷ್ಯಾಣಾಂ ಹೃದಯಾ ಲೇಖ್ಯಮ್ ಪ್ರದ್ಯೋತಯತಿ ಯಃ ಸ್ವಯಮ್ ಜ್ಞಾನ ದೀಪಿಕ ಯಾನೇನ ಗುರುಣಾ ಕಃ ಸಮೋ ಭವೇತ್ 15-19</p>	<p>ಪರಮಾದ್ವೈತ ವಿಜ್ಞಾನ ಪರಮೌಷಧಿ ದಾನತಃ ಸಂಸಾರ ರೋಗ ನಿರ್ಮಾಥೀ ದೇಶಿಕಃ ಕೇನ ಲಭ್ಯತೇ 15-20</p>	<p>ಇತಿ ಶಿಕ್ಷಾ ಗುರು ಸ್ಥಲಂ</p>

ಅಥ (ಪ್ರಜ್ಞಾ) ಜ್ಞಾನಗುರುಸ್ಥಲಮ್		ಉಪದೇಷ್ಠೋ ಪದೇಶಾನಾಮ್ ಸಂಶಯ ಚ್ಛೇದ ಕಾರಕಃ ಸಮ್ಯಕ್ಜ್ಞಾನ ಪ್ರದಃ ಸಾಕ್ಷಾತ್ ಏಷ ಜ್ಞಾನ ಗುರುಃ ಸ್ಮೃತಃ 15-21	#ನಿರಸ್ತ ವಿಶ್ವ ಸಂಭೇದಮ್ ನಿರ್ವಿಕಾರಂ ಚಿದಂಬರಮ್ ಸಾಕ್ಷಾತ್ಕರೋತಿ ಯೋ ಯುಕ್ತ್ಯಾ ಸ ಜ್ಞಾನ ಗುರು ರುಚ್ಯತೇ 15-22
ಕಲಂಕವಾನ ಸೌ ಚಂದ್ರಃ ಕ್ಷಯವೃದ್ಧಿ ಪರಿಪ್ಲತಃ ನಿಷ್ಕಲಂಕ ಸ್ಥಿತೋ ಜ್ಞಾನ- ಚಂದ್ರಮಾ ನಿರ್ವಿಕಾರವಾನ್ 15-23	#ಪಾಶ್ವಸ್ಥ ತಿಮಿರಂ ಹಂತಿ ಪ್ರದೀಪೋ ಮಣಿ ನಿರ್ಮಿತಃ ಸರ್ವಗಾಮಿ ತಮೋ ಹಂತಿ ಬೋಧದೀಪೋ ನಿರಂಕುಶಃ 15-24	ಸರ್ವಾರ್ಥ ಸಾಧಕ ಜ್ಞಾನ- ವಿಶೇಷಾದೇಶ ತತ್ತರಃ ಜ್ಞಾನಾಚಾರ್ಯಃ ಸಮಸ್ತಾನಾಮ್ ಅನುಗ್ರಹಕರಃ ಶಿವಃ 15-25	#ಕಟಾಕ್ಷ ಚಂದ್ರಮಾಯಸ್ಯ ಜ್ಞಾನ ಸಾಗರ ವರ್ಧನಃ ಸಂಸಾರ ತಿಮಿರಚ್ಛೇದೀ ಸ ಗುರುರ್ಜ್ಞಾನ ಪಾರಗಃ 15-26
ಬಹಿಸ್ತಿಮಿರವಿಚ್ಛೇತ್ತಾ ಭಾನುರೇಷ ಪ್ರಕೀರ್ತಿತಃ ಬಹಿರಂತ ಸ್ತಮಶ್ಛೇದೀ ವಿಭುರ್ದೇಶಿಕ ಭಾಸ್ಕರಃ 15-27	#ಕಟಾಕ್ಷ ಲೇಶ ಮಾತ್ರೇಣ ವಿನಾ ಧ್ಯಾನಾದಿ ಕಲ್ಪನಮ್ ಶಿವತ್ವಂ ಭಾವಯೇದ್ಯತ್ರ ಸ ವೇಧಃ ಶಾಂಭವೋ ಮತಃ 15-28	ಶಿವ ವೇಧ ಕರೇ ಜ್ಞಾನೇ ದತ್ತೇ ಯೇನ ಸು ನಿರ್ಮಲೇ ಜೀವನ್ಮುಕ್ತೋ ಭವೇಚ್ಛಿಷ್ಯಃ ಸ ಗುರುರ್ ಜ್ಞಾನ ಸಾಗರಃ 15-29	ಇತಿ (ಪ್ರಜ್ಞಾ) ಜ್ಞಾನಗುರುಸ್ಥಲಂ
	ಅಥ ಕ್ರಿಯಾ ಲಿಂಗ ಸ್ಥಲಮ್	ಗುರೋರ್ ವಿಜ್ಞಾನ ಯೋಗೇನ ಕ್ರಿಯಾ ಯತ್ರ ವಿಲೀಯತೇ ತತ್ಕ್ರಿಯಾ ಲಿಂಗಮಾಖ್ಯಾತಮ್ ಸರ್ವರಾಗಮ ಪಾರಗೈಃ 15-30	#ಪರಾನಂದ ಚಿದಾಕಾರಮ್ ಪರಬ್ರಹ್ಮೈವ ಕೇವಲಮ್ ಲಿಂಗಂ ಸದ್ರೂಪ ತಾಪನ್ನಮ್ ಲಕ್ಷ್ಯತೇ ವಿಶ್ವಸಿದ್ಧಯೇ 15-31
ಲಿಂಗ ಮೇವ ಪರಂ ಜ್ಯೋತಿಃ ಭವತಿ ಬ್ರಹ್ಮ ಕೇವಲಮ್ ತಸ್ಮಾತ್ ತತ್ಪೂಜನಾ ದೇವ ಸರ್ವ ಕರ್ಮ ಫಲೋದಯಃ 15-32	#ಪರಿತ್ಯಜ್ಯ ಕ್ರಿಯಾಃ ಸರ್ವಾ ಲಿಂಗ ಪೂಜೈಕ ತತ್ತರಾಃ ವರ್ತಂತೇ ಯೋಗಿನಃ ಸರ್ವ ತಸ್ಮಾಲ್ಲಿಂಗಂ ವಿಶಿಷ್ಯತೇ 15-33	ಯಜ್ಞಾದಯಃ ಕ್ರಿಯಾಃ ಸರ್ವಾ ಲಿಂಗ ಪೂಜಾಂಶ ಸಮ್ಮಿತಾಃ ಇತಿ ಯತ್ಪೂಜ್ಯತೇ ಸಿದ್ಧೈಃ ತತ್ಕ್ರಿಯಾ ಲಿಂಗ ಮುಚ್ಯತೇ 15-34	#ಕಿಂ ಯಜ್ಞೈ ರಗ್ನಿಹೋತ್ರಾದ್ಯೈಃ ಕಿಂ ತಪೋಭಿಶ್ಚ ದುಶ್ಚರೈಃ ಲಿಂಗಾರ್ಚನ ರತಿಯಸ್ಯ ಸ ಸಿದ್ಧಃ ಸರ್ವಕರ್ಮಸು 15-35
ಬ್ರಹ್ಮವಿಷ್ಣಾದಯಃ ಸರ್ವ ವಿಬುಧಾ ಲಿಂಗಮಾಶ್ರಿತಾಃ ಸಿದ್ಧಾಃ ಸ್ವಸ್ವಪದೇ ಭಾಂತಿ ಜಗತ್ತಂತ್ರಾಧಿ ಕಾರಿಣಃ 15-36	ಇತಿ ಕ್ರಿಯಾಲಿಂಗಸ್ಥಲಂ		

	ಅಥ ಭಾವಲಿಂಗಸ್ಥಲಮ್	ಕ್ರಿಯಾ ಯಥಾ ಲಯಂ ಪ್ರಾಪ್ತಾ ತಥಾ ಭಾವೋಪಿ ಲೀಯತೇ ಯತ್ರ ತದ್ ದೇಶಿಕೈ ರುಕ್ತಮ್ ಭಾವ ಲಿಂಗ ಮಿತಿ ಸ್ಫುಟಮ್ 15-37	#ಭಾವೇನ ಗೃಹ್ಯತೇ ದೇವೋ ಭಗವಾನ್ ಪರಮಃ ಶಿವಃ ಕಿಂ ತೇನ ಕ್ರೀಯತೇ ತಸ್ಯ ನಿತ್ಯಪೂರ್ಣೋ ಹಿ ಸ ಸ್ಮೃತಃ 15-38
ಅಖಂಡ ಪರಮಾನಂದ- ಬೋಧರೂಪಃ ಪರಃ ಶಿವಃ ಭಕ್ತಾನಾ ಮುಪಚಾರೇಣ ಭಾವ ಯೋಗಾತ್ ಪ್ರಸೀದತಿ 15-39	#ಮೃಚ್ಛಿಲಾ ವಿಹಿತಾಲ್ಲಿಂಗಾದ್ ಭಾವಲಿಂಗಂ ವಿಶಿಷ್ಯತೇ ನಿರಸ್ತ ಸರ್ವದೋಷತ್ವಾದ್ ಜ್ಞಾನಮಾರ್ಗ ಪ್ರವೇಶನಾತ್ 15-40	ವಿಹಾಯ ಬಾಹ್ಯಲಿಂಗಾನಿ ಚಿಲ್ಲಿಂಗಂ ಮನಸಿ ಸ್ಮರನ್ ಪೂಜಯೇದ್ ಭಾವ ಪುಷ್ಪೈರ್ಯೋ ಭಾವಲಿಂಗೀತಿ ಕಥ್ಯತೇ 15-41	#ಮೂಲಾಧಾರೇಥವಾ ಚಿತ್ತೇ ಭ್ರೂಮಧ್ಯೇ ವಾ ಸು ನಿರ್ಮಲಮ್ ದೀಪಾಕಾರಂ ಯಜನ್ ಲಿಂಗಮ್ ಭಾವದ್ರವ್ಯೈಃ ಸ ಯೋಗವಾನ್ 15-42
ಸ್ವಾನುಭೂತಿ ಪ್ರಮಾಣೇನ ಜ್ಯೋತಿರ್ಲಿಂಗೇನ ಸಂಯುತಃ ಶಿಲಾ ಮೃದ್ಧಾರು ಸಂಭೂತಮ್ ನ ಲಿಂಗಂ ಪೂಜಯತ್ಯ ಸೌ 15-43	#ಕ್ರಿಯಾರೂಪಾ ತು ಯಾ ಪೂಜಾ ಸಾ ಜ್ಞೇಯಾ ಸ್ವಲ್ಪ ಸಂವಿದಾಮ್ ಅಂತರಾ ಭಾವಪೂಜಾ ತು ಶಿವಸ್ಯ ಜ್ಞಾನಿ ನಾಂ ಮತಾ 15-44	ಇತಿ ಭಾವ ಲಿಂಗ ಸ್ಥಲಂ	ಅಥ ಜ್ಞಾನ ಲಿಂಗ ಸ್ಥಲಮ್
ತದ್ಭಾವ ಜ್ಞಾಪಕ ಜ್ಞಾನಮ್ ಲಯಂ ಯತ್ರ ಸಮಶ್ಚುತೇ ತಜ್ಞಾ ಜ್ಞಾನ ಲಿಂಗ ಮಾಖ್ಯಾತಮ್ ಶಿವತತ್ತ್ವಾರ್ಥ ಕೋವಿದ್ಯೈಃ 15-45	#ತ್ರಿಮೂರ್ತಿ ಭೇದ ನಿರ್ಮುಕ್ತಮ್ ತ್ರಿಗುಣಾತೀತವೈಭವಮ್ ಬ್ರಹ್ಮ ಯದ್ ಬೋಧ್ಯತೇ ತತ್ತು ಜ್ಞಾನಲಿಂಗ ಮುದಾಹೃತಮ್ 15-46	ಸ್ಥೂಲೇ ಕ್ರಿಯಾ ಸಮಾಪತ್ತಿಃ ಸೂಕ್ಷ್ಮೇ ಭಾವಸ್ಯ ಸಂಭವಃ ಸ್ಥೂಲ ಸೂಕ್ಷ್ಮ ಪದಾತೀತೇ ಜ್ಞಾನಮೇವ ಪರಾತ್ಮನಿ 15-47	#ಕಲ್ಪಿತಾನಿ ಹಿ ರೂಪಾಣಿ ಸ್ಥೂಲಾನಿ ಪರಮಾತ್ಮನಃ ಸೂಕ್ಷ್ಮಾಣ್ಯಪಿ ಚ ತೈಃ ಕಿಂ ವಾ ಪರಬೋಧಂ ಸಮಾಚರೇತ್ 15-48
ಪರಾತ್ಪರಂ ತು ಯದ್ ಬ್ರಹ್ಮ ಪರಮಾನಂದಲಕ್ಷಣಮ್ ಶಿವಾಖ್ಯಂ ಜ್ಞಾಯತೇ ಯೇನ ಜ್ಞಾನಲಿಂಗೀತಿ ಕಥ್ಯತೇ 15-49	#ಬಾಹ್ಯಕ್ರಿಯಾಂ ಪರಿತ್ಯಜ್ಯ ಚಿಂತಾಮಪಿ ಚ ಮಾನಸೀಮ್ ಅಖಂಡಜ್ಞಾನರೂಪತ್ವಮ್ ಯೋ ಭಜೇನ್ಮುಕ್ತ ಏವ ಸಃ 15-50	ಇತಿ ಜ್ಞಾನಲಿಂಗಸ್ಥಲಂ	ಅಥ ಸ್ವಯಸ್ಥಲಮ್
ತದ್ಭಾವ ಜ್ಞಾಪಕ ಜ್ಞಾನಮ್ ಯತ್ರ ಜ್ಞಾನೇ ಲಯಂ ವ್ರಜೇತ್ ತದ್ವಾನೇಷ ಸಮಾಖ್ಯಾತಃ ಸ್ವಾಭಿಧಾನೋ ಮನೀಷಿಭಿಃ 15-51	#ಸ್ವಚ್ಛಂದಾಚಾರ ಸಂತುಷ್ಟೋ ಜ್ಯೋತಿರ್ಲಿಂಗ ಪರಾಯಣಃ ಆತ್ಮಸ್ಥ ಸಕಲಾಕಾರಃ ಸ್ವಾಭಿಧೋ ಮುನಿ ಸತ್ತಮಃ 15-52	ನಿರ್ಮಮೋ ನಿರಹಂಕಾರೋ ನಿರಸ್ತ ಕ್ಲೇಶ ಪಂಚಕಃ ಭಿಕ್ಷಾಶೀ ಸಮ ಬುದ್ಧಿಶ್ಚ ಮುಕ್ತ ಪ್ರಾಯೋ ಮುನಿರ್ ಭವೇತ್ 15-53	#ಯದೃಚ್ಛಾ ಲಾಭ ಸಂತುಷ್ಟೋ ಭಸ್ಮನಿಷ್ಟೋ ಜಿತೇಂದ್ರಿಯಃ ಸಮ ವೃತ್ತಿರ್ ಭವೇದ್ ಯೋಗೀ ಭಿಕ್ಷುಕೇ ವಾ ನೃಪೇಥವಾ 15-54
ಪಶ್ಯನ್ ಸರ್ವಾಣಿ ಭೂತಾನಿ ಸಂಸಾರ ಸ್ಥಾನಿ ಸರ್ವಶಃ	#ಧ್ಯಾನಂ ಶೈವಂ ತಥಾ ಜ್ಞಾನಮ್ ಭಿಕ್ಷಾ ಚೈಕಾಂತ ಶೀಲತಾ	ಇತಿ ಸ್ವಯ ಸ್ಥಲಂ	ಅಥ ಚರ ಸ್ಥಲಮ್

ಸ್ಮಯಮಾನಃ ಪರಾನಂದೇ ಲೀನಾತ್ಮಾ ವರ್ತತೇ ಸುಧೀಃ 15-55	ಯತೇಶ್ಚತ್ವಾರಿ ಕರ್ಮಾಣಿ ನ ಪಂಚಮ ಮಿಹೇಷ್ಯತೇ 15-56		
ಸ್ವರೂಪ ಜ್ಞಾನ ಸಂಪನ್ನೋ ಧ್ವಸ್ತಾಹಂ ಮಮತಾ ಕೃತಿಃ ಸ್ವಯಮೇವ ಸ್ವಯಂ ಭೂತ್ವಾ ಚರತೀತಿ ಚರಾಭಿಧಃ 15-57	#ಕಾಮ ಕ್ರೋಧಾದಿ ನಿರ್ಮುಕ್ತಃ ಶಾಂತಿ ದಾಂತಿ ಸಮನ್ವಿತಃ ಸಮ ಬುದ್ಧ್ಯಾ ಚರೇದ್ ಯೋಗೀ ಸರ್ವತ್ರ ಶಿವ ಬುದ್ಧಿಮಾನ್ 15-58	ಇದಂ ಮುಖ್ಯ ಮಿದಂ ಹೀನಮ್ ಇತಿ ಚಿಂತಾಮಕಲ್ಪಯನ್ ಸರ್ವತ್ರ ಸಂಚರೇದ್ ಯೋಗೀ ಸರ್ವಂ ಬ್ರಹ್ಮೈತಿ ಭಾವಯನ್ 15-59	#ನ ಸನ್ಮಾನೇಷು ಸಂಪ್ರೀತಿಮ್ ನಾವಮಾನೇಷು ಚ ವ್ಯಥಾಮ್ ಕುರ್ವಾಣಃ ಸಂಚರೇದ್ ಯೋಗೀ ಕೂಟಸ್ಥೇ ಸ್ವಾತ್ಮನಿ ಸ್ಥಿತಃ 15-60
ಅಪ್ರಾಕೃತ್ಯೈರ್ಗುಣೈಃ ಸ್ವೀಯೈಃ ಸರ್ವಂ ವಿಸ್ಮಾಪಯನ್ ಜನಮ್ ಅದ್ವೈತ ಪರಮಾನಂದ- ಮುದಿತೋ ದೇಹಿವಚ್ಚರೇತ್ 15-61	#ನ ಪ್ರಪಂಚೇ ನಿಜೇ ದೇಹೇ ನ ಧರ್ಮ ನ ಚ ದುಷ್ಯತೇ ಗತವ್ಯೇಷಮ್ಯ ಧೀರ್ಧಿರೋ ಯತಿಶ್ಚರತಿ ದೇಹಿವತ್ 15-62	ಪ್ರಾಕೃತ್ಯೈಶ್ಚರ್ಯ ಸಂಪತ್ತಿ- ಪರಾಹ್ಮುಖ ಮನಃ ಸ್ಥಿತಿಃ ಚಿದಾನಂದ ನಿಜಾತ್ಮಸ್ಥೋ ಮೋದತೇ ಮುನಿಪುಂಗವಃ 15-63	ಇತಿ ಚರಸ್ಥಲಂ
	ಅಥ ಪರಸ್ಥಲಮ್	ಸ್ವಯಮೇವ ಸ್ವಯಂ ಭೂತ್ವಾ ಚರತಃ ಸ್ವಸ್ವರೂಪತಃ ಪರಂ ನಾಸ್ತೀತಿ ಬೋಧಸ್ಯ ಪರತ್ವ ಮ ಭಿಧೀಯತೇ 15-64	#ಸ್ವತಂತ್ರಃ ಸರ್ವ ಕೃತ್ಯೇಷು ಸ್ವಂ ಪರತ್ವೇನ ಭಾವಿತಃ ತ್ಯಣೀ ಕುರ್ವನ್ ಜಗಜ್ಜಾಲಮ್ ವರ್ತತೇ ಶಿವಯೋಗಿರಾಟ್ 15-65
ವರ್ಣಾಶ್ರಮ ಸಮಾಚಾರ- ಮಾರ್ಗ ನಿಷ್ಠಾ ಪರಾಹ್ಮುಖಃ ಸರ್ವೋತ್ಕೃಷ್ಟಂ ಸ್ವಮಾತ್ಮಾನಮ್ ಪಶ್ಯನ್ ಯೋಗೀ ತು ಮೋದತೇ 15-66	#ವಿಶ್ವಾತೀತಂ ಪರಂ ಬ್ರಹ್ಮ ಶಿವಾಖ್ಯಂ ಚಿತ್ಸ್ವರೂಪಕಮ್ ತದೇವಾಹ ಮಿತಿ ಜ್ಞಾನೀ ಸರ್ವೋತ್ಕೃಷ್ಟಃ ಸ ಉಚ್ಯತೇ 15-67	ಅಚಲಂ ಧ್ರುವಮಾತ್ಮಾನಮ್ ಅನುಪಶ್ಯನ್ನಿರಂತರಮ್ ನಿರಸ್ತವಿಶ್ವವಿಭ್ರಾಂತಿಃ ಜೀವನ್ಮುಕ್ತೋ ಭವೇನ್ಮುನಿಃ 15-68	#ಬ್ರಹ್ಮಾದ್ಯಾಃ ಕಿಂ ನು ಕುರ್ವಂತಿ ದೇವತಾಃ ಕರ್ಮ ಮಾರ್ಗಗಾಃ ಕರ್ಮಾತೀತ ಪದಸ್ಥಸ್ಯ ಸ್ವಯಂ ಬ್ರಹ್ಮ ಸ್ವರೂಪಿಣಃ 15-69
ಸ್ವೇಚ್ಛಯಾ ಸಂಚರೇದ್ ಯೋಗೀ ವಿಮುಂಚನ್ ದೇಹ ಮಾನಿತಾಮ್ ದರ್ಶನೈಃ ಸ್ಪರ್ಶನೈಃ ಸರ್ವಾನ್ ಅಜ್ಞಾನಪಿ ವಿಮೋಚಯೇತ್ 15-70	#ನಿತ್ಯೇ ನಿರ್ಮಲ ಭಾವನೇ ನಿರುಪಮೇ ನಿರ್ಧೂತ ವಿಶ್ವ ಭ್ರಮೇ ಸತ್ತಾನಂದ ಚಿದಾತ್ಮಕೇ ಪರಶಿವೇ ಸಾಮ್ಯಂ ಗತಃ ಸಂಯಮೀ	ಪ್ರಧ್ವಸ್ತಾಶ್ರಮ ವರ್ಣ ಧರ್ಮ ನಿಗಲಃ ಸ್ವಚ್ಛಂದ ಸಂಚಾರ ವಾನ್ ದೇಹೀವಾದ್ಭುತ ವೈಭವೋ ವಿಜಯತೇ ಜೀವನ್ವಿಮುಕ್ತಃ ಸುಧೀಃ 15-71	

ಇತಿ ಪರಸ್ಥಲಮ್ ಪರಿಸಮಾಪ್ತಂ

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತ ವಿದ್ಯಾಯಾಂ ಶಿವಯೋಗ ಶಾಸ್ತ್ರೇ ಶ್ರೀ ರೇಣುಕಾಗಸ್ಯ ಸಂವಾದೇ ವೀರಶೈವ ಧರ್ಮ ನಿರ್ಣಯೇ

ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತೇ ಶ್ರೀ ಸಿದ್ಧಾಂತ ಶಿಖಾಮಣೌ ಭಕ್ತ ಸ್ಥಲಾಂತರ್ಗತ ಲಿಂಗಸ್ಥಲೇ ದೀಕ್ಷಾ ಗುರು ಸ್ಥಲಾದಿ ನವವಿಧ ಸ್ಥಲ ಪ್ರಸಂಗೋ ನಾಮ ಪಂಚದಶಃ ಪರಿಚ್ಛೇದಃ ||

<p>ಕ್ಷಮಾಪಣ ಸ್ತೋತ್ರಮ್ ಯದಕ್ಷರ ಪದಭ್ರಷ್ಟಮ್ ಮಾತ್ರಾಹೀನಂ ಚ ಯದ್ಭವೇತ್ ತತ್ಸರ್ವಂ ಕ್ಷಮ್ಯತಾಂ ದೇವ ಶ್ರೀರೇಣುಕ ಗಣೇಶ್ವರ </p>	<p>ಓಂ ಸರ್ವೇಷಾಂ ಸ್ವಸ್ತಿರ್ ಭವತು ಓಂ ಸರ್ವೇಷಾಂ ಶಾಂತಿರ್ ಭವತು ಓಂ ಸರ್ವೇಷಾಂ ಶಿವಂ ಭವತು ಓಂ ಶಾಂತಿಃ ಶಾಂತಿಃ ಶಾಂತಿಃ</p>	<p>ಓಂ ಸಹನಾ ಭವತು ಸಹನೌಭು ನಕ್ತು ಸಹ ವೀರ್ಯಂ ಕರವಾವಹೈ ತೇಜಸ್ವಿ ನಾ ವ ಧೀತ ಮಸ್ತು ಮಾ ವಿದ್ವಿಷಾವ ಹೈ ಓಂ ಶಾಂತಿಃ ಶಾಂತಿಃ ಶಾಂತಿಃ</p>	<p>ಲೋಕಾ ಸಮಸ್ತಾ ಸುಖಿನೋ ಭವಂತು ಸರ್ವೇ ಜನಾಃ ಸುಖಿನೋ ಭವಂತು ಸರ್ವೇ ಸಂತು ನಿರಾಮಯಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ ದುಃಖ ಭಾರ್ಭವೇತ್ ಓಂ ಶಾಂತಿಃ ಶಾಂತಿಃ ಶಾಂತಿಃ</p>
---	--	---	---

<p>ಜಯ ರೇಣುಕಗೀತೇ ಮಾತಃ ಜಯ ರೇಣುಕ ಗೀತೇ ರೇಣುಕ ಹೃದಯ ವಿಹಾರಿಣಿ ರೇಣುಕ ಹೃದಯ ವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಜಯ ರೇಣುಕಗೀತೇ ಮಾತಃ ಜಯ ರೇಣುಕ ಗೀತೇ ರೇಣುಕ ಹೃದಯ ವಿಹಾರಿಣಿ ರೇಣುಕ ಹೃದಯ ವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಶ್ರೀ ಸಿದ್ಧಾಂತ ಶಿಖಾಮಣಿ ಸಂಜ್ಞೇ ಸುಖ್ಯಾತೇ ಸಂಜ್ಞೇ ಸುಖ್ಯಾತೇ ಕಲಸೀ ಸಂಭವಮುನಿವರ ಕಲಸೀ ಸಂಭವಮುನಿವರ ಸುಕೃತ್ಯೈ ರವ ತೀರ್ಣೇ ಓಂ ಜಯ ರೇಣುಕ ಗೀತೇ</p>	<p>ಏಕೋತ್ತರ ಶತ ಸಂಖ್ಯ ಸ್ಥಲ ಮಣಿ ಮಯ ದೀಪೇ ಸ್ಥಲ ಮಣಿ ಮಯ ದೀಪೇ ಶಿವಯೋಗಿ ಶಿವಾಚಾರ್ಯ ಶಿವಯೋಗಿ ಶಿವಾಚಾರ್ಯ ಸ್ವರ್ಣಾಕ್ಷರ ರಚಿತೇ ಓಂ ಜಯ ರೇಣುಕ ಗೀತೇ</p>	<p>ಅಷ್ಟಾವರಣ ವಿಧಾಯಿನಿ ಷಟ್ ಸ್ಥಲ ಸೋಪಾನೇ ಷಟ್ ಸ್ಥಲ ಸೋಪಾನೇ ಪಂಚಾಚಾರ ವಿಮರ್ಶಿನಿ ಪಂಚಾಚಾರ ವಿಮರ್ಶಿನಿ ತತ್ತ್ವ ತ್ರಯಗೀತೇ ಓಂ ಜಯ ರೇಣುಕ ಗೀತೇ</p>
<p>ಗುರುಚರಲಿಂಗ ಸಪರ್ಯಾ ದೀಕ್ಷಾ ವಿಖ್ಯಾತೇ ದೀಕ್ಷಾ ವಿಖ್ಯಾತೇ ಶತ ಶತ ಭಕ್ತ ಸು ಗೀತೇ ಶತ ಶತ ಭಕ್ತ ಸು ಗೀತೇ ವಿದ್ಯೇ ಬ್ರಹ್ಮ ಪರೇ ಓಂ ಜಯ ರೇಣುಕ ಗೀತೇ</p>	<p>ಶರಣಾಗತ ಕರುಣಾರಸ ಘಟ ಶೋಭಿತ ಹಸ್ತೆ ಘಟ ಶೋಭಿತ ಹಸ್ತೆ ನಿಶ್ಚಲ ಭಕ್ತಿ ವಿಧಾಯಿನಿ ನಿಶ್ಚಲ ಭಕ್ತಿ ವಿಧಾಯಿನಿ ಮಲಹಾರಿಣಿ ಗಂಗೇ ಓಂ ಜಯ ರೇಣುಕ ಗೀತೇ</p>	<p>ಶ್ರೀ ಶಿವಯೋಗಿ ಸುವೇದ್ಯೇ ಶೈವಾಗಮ ವಿದ್ಯೇ ಶೈವಾಗಮ ವಿದ್ಯೇ ಷಡಧಿಕ-ತ್ರಿಮುಶದ್ ಬುದ್ಧದ ಷಡಧಿಕ-ತ್ರಿಮುಶದ್ ಬುದ್ಧದ ಶಿವ ಸಾಗರ ರಮ್ಯೇ ಓಂ ಜಯ ರೇಣುಕ ಗೀತೇ</p>	<p>ವಿಶ್ವರಾಧ್ಯ ಜಗದ್ಗುರು ಸಿಂಹಾಸನ ಪತಿನಾ ಸಿಂಹಾಸನ ಪತಿನಾ ಪ್ರವಚನ ಮಾಲಾ ಗ್ರಥಿತಾ ಪ್ರವಚನ ಮಾಲಾ ಗ್ರಥಿತಾ ಭೂ ಮಂಡಲ ಧಾರ್ಯಾ ಓಂ ಜಯ ರೇಣುಕ ಗೀತೇ</p>	<p>ಜ್ಞಾನಾಮೃತ ಪರಿತ್ಯಪ್ತೆಃ ಕೋಟಿ ಜನ್ಯೈರ್ ವಂದ್ಯೈಃ ಕೋಟಿ ಜನ್ಯೈರ್ ವಂದ್ಯೈಃ ಸಾ ತ್ವಮ್ ಭಗವತಿ ಮಾತಃ ಸಾ ತ್ವಮ್ ಭಗವತಿ ಮಾತಃ ಜಯ ರೇಣುಕಗೀತೇ ಓಂ ಜಯ ರೇಣುಕ ಗೀತೇ</p>
<p>ಜಯ ರೇಣುಕ ಗೀತೇ ಮಾತಃ-ಜಯ ರೇಣುಕ ಗೀತೇ ರೇಣುಕ ಹೃದಯವಿಹಾರಿಣಿ ರೇಣುಕ ಹೃದಯವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಜಯ ರೇಣುಕ ಗೀತೇ ಮಾತಃ-ಜಯ ರೇಣುಕ ಗೀತೇ ರೇಣುಕ ಹೃದಯವಿಹಾರಿಣಿ ರೇಣುಕ ಹೃದಯವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಓಂ ಜಯ ರೇಣುಕ ಗೀತೇ ಓಂ ಜಯ ರೇಣುಕ ಗೀತೇ</p>		

ಚಂದ್ರಶೇಖರಾಷ್ಟಕ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್

ಚಂದ್ರಶೇಖರಾಷ್ಟಕ 1 ಸ್ತೋತ್ರ	ಚಂದ್ರಶೇಖರಾಷ್ಟಕ 2 ಸ್ತೋತ್ರ	ಚಂದ್ರಶೇಖರಾಷ್ಟಕ 3 ಸ್ತೋತ್ರ
ರತ್ನಸಾನು ಶರಾಸನಂ ರಜತಾದ್ರಿ ಶೃಂಗ ನಿಕೇತನಂ ಶಿಂಜನೀ ಕೃತ ಪನ್ನಗೇಶ್ವರ ಮಚ್ಯುತಾನಲ ಸಾಯಾಕಮ್ ಕ್ಷಿಪ್ರದಗ್ಧ ಪುರತ್ರಯಂ ತ್ರಿದಿವಾಲಯ್ಯ ರಭಿ ವಂದಿತಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ	ಪಂಚಪಾದಪ ಪುಷ್ಪ ಗಂಧ ಪದಾಂಬುಜ ದ್ವಯ ಶೋಭಿತಂ ಫಾಲ ಲೋಚನ ಜಾತ ಪಾವಕ ದಗ್ಧ ಮನ್ಮಥ ವಿಗ್ರಹಂ ಭಸ್ಮದಿಗ್ಧ ಕಲೇವರಂ ಭವನಾಶನಂ ಭವಮವ್ಯಯಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ	ಮತ್ತವಾರಣ ಮುಖ್ಯಚರ್ಮ ಕೃ ತೋತ್ತರೀಯ ಮನೋಹರಂ ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿ ಸರೋರುಹಂ ದೇವಸಿಂಧು ತರಂಗ ಸೀಕರ ಸಿಕ್ತ ಶುಭ್ರ ಜಟಾಧರಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈಯಮಃ
ಚಂದ್ರಶೇಖರಾಷ್ಟಕ 4 ಸ್ತೋತ್ರ	ಚಂದ್ರಶೇಖರಾಷ್ಟಕ 5 ಸ್ತೋತ್ರ	ಚಂದ್ರಶೇಖರಾಷ್ಟಕ 6 ಸ್ತೋತ್ರ
ಯಕ್ಷರಾಜ ಸಖಂ ಭಗಾಕ್ಷ ಹರಂ ಭುಜಂಗ ವಿಭೂಷಣಮ್ ಶೈಲರಾಜ ಸುತಾ ಪರಿಷ್ಕೃತ ಚಾರು ವಾಮ ಕಲೇವರಂ ಕ್ಷೇಡ ನೀಲಗಲಂ ಪರಶ್ವಥ ಧಾರಿಣಂ ಮೃಗಧಾರಿಣಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈಯಮಃ	ಕುಂಡಲೀ ಕೃತ ಕುಂಡಲಿಶ್ವರ ಕುಂಡಲಂ ವೃಷವಾಹನಂ ನಾರದಾದಿ ಮುನೀಶ್ವರ ಸ್ತುತ ವೈಭವಂ ಭುವನೇಶ್ವರಮ್ ಅಂಧಕಾಂತಕ ಮಾಶ್ರಿತಾಮರ ಪಾದಪಂ ಶಮನಾಂತಕಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈಯಮಃ	ಭೇಷಜಂ ಭಾವರೋಗಿಣಾ ಮಖಿಲಾಪ ದಾಮಪ ಹಾರಿಣಂ ದಕ್ಷಯಜ್ಞ ವಿನಾಶನಂ ತ್ರಿಗುಣಾತ್ಮಕಂ ತ್ರಿವಿಲೋಚನಂ ಭಕ್ತಿಮುಕ್ತಿ ಫಲಪ್ರದಂ ಸಕಲಾಘ ಸಂಘ ನಿಬರ್ಹಣಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈಯಮಃ
ಚಂದ್ರಶೇಖರಾಷ್ಟಕ 7 ಸ್ತೋತ್ರ	ಚಂದ್ರಶೇಖರಾಷ್ಟಕ 8 ಸ್ತೋತ್ರ	ಚಂದ್ರಶೇಖರಾಷ್ಟಕ 9 ಸ್ತೋತ್ರ
ಭಕ್ತವತ್ಸಲ ಮರ್ಚಿತಂ ನಿಧಿಮಕ್ಷಯಂ ಹರಿದಂಬರಂ ಸರ್ವ ಭೂತ ಪತಿಂ ಪರಾತ್ಪರ ಮಪ್ರಮೆಯ ಮನುತ್ರಮಮ್ ಸೋಮವಾರಿನ ಭೋಹುತಾಶನ ಸೋಮಪಾದ್ಯಖಿಲಾಕೃತಿಂ ಚಂದ್ರಶೇಖರ ಮಾಶ್ರಯೇ ಕಿಂ ಕರಿಷ್ಯತಿ ವೈ ಯಮಃ	ವಿಶ್ವಸೃಷ್ಟಿ ವಿಧಾಯಿನಂ ಪುನರೇವ ಪಾಲನ ತತ್ಪರಂ ಸಂಹರಂ ತಮಪಿ ಪ್ರಪಂಚಮಶೇಷಲೋಕ ನಿವಾಸಿನಂ ಕ್ರಿ ಡ ಯಂತ ಮಹರ್ನಿಶಂ ಗಣನಾಥ ಯೂಥ ಸಮನ್ವಿತಂ ಚಂದ್ರಶೇಖರ ಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ	ಮೃತ್ಯುಭೀತ ಮೃಕಂಡು ಸೂನುಕೃತ ಸ್ತವಂ ಶಿವ ಸನ್ನಿಧೌ ಯತ್ರ ಕುತ್ರ ಚ ಯಃ ಪರೇನ್ನ ಹಿ ತಸ್ಯ ಮೃತ್ಯುಭಯಂ ಭವೇತ್ ಪೂರ್ಣ ಮಾಯು ರ ರೋಗ ತಾಮಖಿಲಾರ್ಥ ಸಂಪದ ಮಾದರಂ ಚಂದ್ರಶೇಖರ ಏವ ತಸ್ಯ ದದಾತಿ ಮುಕ್ತಿ ಮಯತ್ನತಃ
ನಮಃ ಶಿವಾಭ್ಯಾಂ ನವಯೌವನಾಭ್ಯಾಂ ಪರಸ್ಪರ ಆಶ್ಲಿಷ್ಠವ ಪುರ್ವರಾಭ್ಯಾಮ್ ನಗಂದ್ರ ಕನ್ಯಾ ವೃಷಕೇತನಾಭ್ಯಾಂ ನಮೋ ನಮಃ ಶಂಕರ ಪಾರ್ವತೀಭ್ಯಾಂ 1	ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ ನಮಸ್ಕೂತ ಆಭೀಷ್ಟ ವರ ಪ್ರದಾಭ್ಯಾಂ ನಾರಾಯಣೇನಾರ್ಚಿತ ಪಾದುಕಾಭ್ಯಾಂ ನಮೋ ನಮಃ ಶಂಕರ ಪಾರ್ವತೀಭ್ಯಾಂ 2	ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂ ವಿರಿಂಚಿ ವಿಷ್ಟಿಂ ದ್ರ ಸು ಪೂಜಿತಾ-ಭ್ಯಾಂ ವಿಭೂತಿ ಪಾತೀರವಿ ಲೇಪನಾಭ್ಯಾಂ ನಮೋ ನಮಃ ಶಂಕರ ಪಾರ್ವತೀಭ್ಯಾಂ 3
ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂ ಜಗತ್ಪತಿಭ್ಯಾಂ ಜಯ ವಿಗ್ರಹಾಭ್ಯಾಂ ಜಂಭಾರಿ ಮುಖ್ಯೈರ್ ಅಭಿ ವಂಧಿತಾಭ್ಯಾಂ ನಮೋ ನಮಃ ಶಂಕರ-ಪಾರ್ವತೀಭ್ಯಾಂ 4	ನಮಃ ಶಿವಾಭ್ಯಾಂ ಪರಮೌಷಧಾಭ್ಯಾಂ ಪಂಚಾಕ್ಷರೀ ಪಂಜರ ರಂಜಿತಾಭ್ಯಾಂ ಪ್ರಪಂಚ ಸೃಷ್ಟಿ ಸ್ಥಿತಿ ಸಂಹೃತಾಭ್ಯಾಂ ನಮೋ ನಮಃ ಶಂಕರ-ಪಾರ್ವತೀಭ್ಯಾಂ 5	ನಮಃ ಶಿವಾಭ್ಯಾಂಮ್ ಅತಿ ಸುಂದರಾಭ್ಯಾಂ ಅತ್ಯಂತ ಮಾಸಕ್ತ ಹೃದಂಬುಜಾಭ್ಯಾಂ ಅಶೇಷಲೋಕೈಕ ಹಿತಂಕರಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಂ 6

ನಮಃ ಶಿವಾಭ್ಯಾಂ ಕಲಿನಾಶನಾಭ್ಯಾಂ ಕಂಕಾಲ ಕಲ್ಯಾಣ ವಪುರ್ಧ ರಾ ಭ್ಯಾಂ ಕೈಲಾಸ ಶೈಲ ಸ್ಥಿತ ದೇವತಾ ಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಂ 7	ನಮಃ ಶಿವಾಭ್ಯಾಂ ಶುಭಾ ಪ ಹಾಭ್ಯಾಂ ಅಶೇಷಲೋಕೈಕ ವಿಶೇಷಿ ತಾಭ್ಯಾಂ ಅಕುಂತಿತಾ ಭ್ಯಾಂ ಸ್ಮೃತಿ ಸಂಭೃತಾ ಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಂ 8	ನಮಃ ಶಿವಾಭ್ಯಾಂ ರಥ ವಾಹನಾ ಭ್ಯಾಂ ರವೀಂದು ವೈಶ್ವಾ ನರ ಲೋಚನಾಭ್ಯಾಂ ರಾಕಾ ಶಶಾಂಕಾಭ ಮುಖಾಅಂಬುಜಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಂ 9
ನಮಃ ಶಿವಾಭ್ಯಾಂ ಜಟಿಲಂಧ ರಾಭ್ಯಾಂ ಜರಾಮೃತಿಭ್ಯಾಂ ಚ ವಿವರ್ಜಿತಾಭ್ಯಾಂ ಜನರ್ಧನಾಬ್ಜೋದ್ಭವ ಪುಜಿತಾ ಭ್ಯಾಂ ನಮೋ ನಮಃ ಶಂಕರ ಪಾರ್ವತೀಭ್ಯಾಂ 10	ನಮಃ ಶಿವಾಭ್ಯಾಂ ವಿಷಮೇಕ್ಷಣಾಭ್ಯಾಂ ಬಿಲ್ವಚ್ಚದಾ ಮಲ್ಲಿಕ ದಾಮಭೃದ್ಭ್ಯಾಮ್ ಶೋಭಾವತೀ ಶಾಂತವತೀಶ್ವರಾಭ್ಯಾಂ ನಮೋ ನಮಃ ಶಂಕರ ಪಾರ್ವತೀಭ್ಯಾಂ 11	ನಮಃ ಶಿವಾಭ್ಯಾಂ ಪಶುಪಾಲ-ಕಾ-ಭ್ಯಾಂ ಜಗತ್ರಯೀ ರಕ್ಷಣ ಬದ್ಧ ಹೃದ್ಭ್ಯಾಮ್ ಸಮಸ್ತ ದೇವತಾಸುರ ಪುಜಿತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಂ 12
	ಶ್ರೀ ಉಮಾ ಮಹೇಶ್ವರ ಸ್ತೋತ್ರಂ ಸಂಪೂರ್ಣಂ	

ಪಂಚದಶಃ ಪರಿಚ್ಛೇದಃ - ಭಕ್ತಸ್ಥಲಾಂತರ್ಗತ ನವವಿಧ ಲಿಂಗ ಸ್ಥಲ - ಪ್ರಸಂಗಃ - ಭಕ್ತಸ್ಥಲಮ್

ಶ್ರೀ ರೇಣುಕ ಉವಾಚ ಷಟ್ಪಲೋಕ್ತ ಸದಾಚಾರ- ಸಂಪನ್ನಸ್ಯ ಯಥಾ ಕ್ರಮಮ್ ಲಿಂಗ ಸ್ಥಲಾನಿ ಕಥ್ಯಂತೇ ಜೀವನ್ಮುಕ್ತಿಪರಾಣಿ ಚ 15-1	ಹೇ ಅಗಸ್ತ್ಯನೇ, ಅಂಗ ಷಟ್ಪಲದಲ್ಲಿ ಹೇಳಿದ ಸದಾಚಾರ ಸಂಪನ್ನನಾದವನಿಗೆ 'ಜೀವನ್ಮುಕ್ತಿ' ಪರವಾಗಿ ಹೇಳುವ ಲಿಂಗಸ್ಥಲಗಳು ಕ್ರಮಾನುಸಾರವಾಗಿ ಹೇಳಲ್ಪಡುತ್ತವೆ.	ಅಗಸ್ತ್ಯ ಉವಾಚ #ಭಕ್ತಾದ್ ಐಕ್ಯಾ ವಸಾನಾನಿ ಷಡುಕ್ತಾನಿ ಸ್ಥಲಾನಿ ಚ ಲಿಂಗಸ್ಥಲಾನಿ ಕಾನೀಹ ಕಥ್ಯಂತೇ ಕತಿ ವಾ ಪುನಃ 15-2	ಹೇ ರೇಣುಕಗಣಾಧೀಶ್ವರನೇ, ಭಕ್ತನನ್ನೇ ಮೊದಲುಗೊಂಡು ಐಕ್ಯನೇ ಕೊನೆಯದಾಗಿರುವ ಆರು ಸ್ಥಲಗಳನ್ನು ನೀವು ಹೇಳಿದ್ದೀರಿ. ಈಗ ಲಿಂಗಸ್ಥಲಗಳೆಂದರೆ ಯಾವುವು? ಅವು ಪುನಃ ಎಷ್ಟು ವಿಧವಾಗಿ ಹೇಳಲ್ಪಡುತ್ತವೆ?
ಶ್ರೀ ರೇಣುಕ ಉವಾಚ ಗುರ್ವಾದಿ ಜ್ಞಾನ ಶೂನ್ಯಾಂತಾಃ ಭಕ್ತಾದಿ ಸ್ಥಲ ಸಂಶ್ರಿತಾಃ ಸ್ಥಲ ಭೇದಾಃ ಪ್ರಕೀರ್ತ್ಯಂತೇ ಪಂಚಾಶತ್ಸಪ್ತ ಚಾಧುನಾ 15-3	ಭಕ್ತಾದಿ ಸ್ಥಲಗಳನ್ನು ಆಶ್ರಯಿಸಿರುವ ದೀಕ್ಷಾಗುರುಸ್ಥಲವನ್ನೇ ಮೊದಲು ಮಾಡಿಕೊಂಡು ಜ್ಞಾನಶೂನ್ಯಸ್ಥಲದವರೆಗಿನ ಐವತ್ತೇಳು (57) ಪ್ರಕಾರದ ಸ್ಥಲಭೇದಗಳು ಹೇಳಲ್ಪಡುತ್ತವೆ.	#ಆದೌ ನವಸ್ಥಲಾನೀಹ ಭಕ್ತಸ್ಥಲ ಸಮಾಶ್ರಯಾತ್ ಕಥ್ಯಂತೇ ಗುಣ ಸಾರೇಣ ನಾಮಾನ್ಯೇಷಾಂ ಪೃಥಕ್ ಶ್ರುಣು15-4	ಇವುಗಳಲ್ಲಿ ಭಕ್ತಸ್ಥಲವನ್ನು ಆಶ್ರಯಿಸಿರುವ ಒಂಭತ್ತು ಅವಾಂತರ ಸ್ಥಲಗಳು ಗುಣಶ್ರೇಷ್ಠತ್ವದಿಂದ ಹೇಳಲ್ಪಡುತ್ತವೆ. ಇವುಗಳ ಹೆಸರುಗಳನ್ನು ಬೇರೆಬೇರೆಯಾಗಿ ಕೇಳು
ದೀಕ್ಷಾ ಗುರು ಸ್ಥಲಂ ಪೂರ್ವಮ್ ತತಃ ಶಿಕ್ಷಾ ಗುರು ಸ್ಥಲಮ್ ಪ್ರಜ್ಞಾ ಗುರು ಸ್ಥಲಂ ಚಾಥ ಕ್ರಿಯಾ ಲಿಂಗ ಸ್ಥಲಂ ತತಃ 15-5	ಮೊದಲನೆಯದು ದೀಕ್ಷಾಗುರುಸ್ಥಲವು. ಅನಂತರ ಶಿಕ್ಷಾಗುರುಸ್ಥಲವು. ಅದಾದ ಮೇಲೆ ಪ್ರಜ್ಞಾ (ಜ್ಞಾನ) ಗುರುಸ್ಥಲವು. ನಂತರ ಕ್ರಿಯಾಲಿಂಗಸ್ಥಲವು.	#ಭಾವಲಿಂಗಸ್ಥಲಂ ಚಾಥ ಜ್ಞಾನಲಿಂಗಸ್ಥಲಂ ತತಃ ಸ್ವಯಂ ಪರಂ ಚರಂ ಚೇತಿ ತೇಷಾಂ ಲಕ್ಷ್ಮಣ ಮುಚ್ಯತೇ 15-6	ಅದಾದ ಮೇಲೆ ಭಾವಲಿಂಗ ಸ್ಥಲವು. ನಂತರ ಜ್ಞಾನಲಿಂಗಸ್ಥಲವು. ತರುವಾಯ ಸ್ವಯಸ್ಥಲ, ಪರಸ್ಥಲ, ಚರಸ್ಥಲಗಳು ಹೇಳಲ್ಪಡುತ್ತವೆ. ಅವುಗಳ ಲಕ್ಷಣಗಳನ್ನು ಕ್ರಮವಾಗಿ ಹೇಳಲಾಗುವುದು.
ಭಕ್ತಸ್ಥಲಮ್		ಅಥ ದೀಕ್ಷಾಗುರುಸ್ಥಲಮ್	

<p>ದೀಯತೇ ಪರಮಂ ಜ್ಞಾನಮ್ ಕ್ಷೀಯತೇ ಪಾಶ ಬಂಧನಮ್ ಯಯಾ ದೀಕ್ಷೇತಿ ಸಾ ತಸ್ಯಾಮ್ ಗುರುರ್ದೀಕ್ಷಾ ಗುರುಃ ಸ್ಮೃತಃ 15-7</p>	<p>ಯಾವುದರಿಂದ ಪರಮಶ್ರೇಷ್ಠವಾದ ಶಿವಜ್ಞಾನವು ಕೊಡಲ್ಪಡುವುದೋ ಮತ್ತು ಮಲ ಮಾಯಾಪಾಶರೂಪವಾದ ಬಂಧನವು ಕ್ಷಯಿಸಲ್ಪಡುವುದೋ ಅದುವೇ ದೀಕ್ಷೆಯು. ಆ ದೀಕ್ಷೆಯಲ್ಲಿ (ದೀಕ್ಷೆ ಮಾಡುವಲ್ಲಿ) ಯಾರು ಗುರುವೋ ಅವನು 'ದೀಕ್ಷಾಗುರು'ವೆಂದು ನೆನೆಯಲ್ಪಡುವನು.</p>	<p>#ಗುಣಾತೀತಂ ಗುಕಾರಂ ಚ ರೂಪಾತೀತಂ ರು ಕಾರಕಮ್ ಗುಣಾತೀತಮರೂಪಂ ಚ ಯೋ ದದ್ಯಾತ್ ಸ ಗುರುಃ ಸ್ಮೃತಃ 15-8</p>	<p>'ಗು'ಕಾರವೆಂದರೆ ಗುಣಾತೀತ (ಪ್ರಾಕೃತ ಗುಣಾತೀತ)ವೆಂದರ್ಥ ಮತ್ತು 'ರು' ಕಾರವೆಂದರೆ ರೂಪಾತೀತ (ಮಾಯಾ ರೂಪವನ್ನು ಮೀರಿದ್ದು) ಎಂದರ್ಥ. ಹೀಗೆ ಗುಣಾತೀತವೂ ಮತ್ತು ರೂಪಾತೀತವೂ ಆದ (ಗುಣತ್ರಯವನ್ನು ಮೀರಿದ ಜ್ಯೋತಿರ್ಮಯವಾದ ಬಿಂದು ಸಂಬಂಧವಾದ, ಕಲಾರೂಪವಿಲ್ಲದ, ಚಿನ್ಮಯ ವಸ್ತುವನ್ನು) ಯಾವನು ಕೊಡುವನೋ (ಯಾವನು ಉಪದೇಶಿಸಿ ತಿಳಿಸಿ ಕೊಡುವನೋ) ಅವನೇ 'ಗುರು'ವೆಂದು ನೆನೆಯಲ್ಪಡುವನು.</p>
<p>ಆಚಿನೋತಿ ಚ ಶಾಸ್ತ್ರಾರ್ಥಾನ್ ಆಚಾರೇ ಸ್ಥಾಪಯತ್ಯಲಮ್ ಸ್ವಯಮಾಚರತೇ ಯಸ್ಮಾತ್ ಆಚಾರ್ಯಸ್ತೇನ ಚೋಚ್ಯತೇ 15-9</p>	<p>ಶಾಸ್ತ್ರಾರ್ಥಗಳನ್ನು (ಶಿವಾಗಮ ಶಾಸ್ತ್ರ ರಹಸ್ಯಾರ್ಥಗಳನ್ನು) ಯಾರು ಸಂಗ್ರಹಿಸುತ್ತಾರೆಯೋ, ಆಚಾರದಲ್ಲಿ (ವೀರಶೈವಾಚಾರದಲ್ಲಿ) ಹೆಚ್ಚಿನ ಪ್ರಮಾಣದಲ್ಲಿ (ಶಿಷ್ಯರನ್ನು) ನಿಯೋಜಿಸುವನೋ ಮತ್ತು ತಾನೂ ಆಚರಿಸುವನೋ ಅವನೇ 'ಆಚಾರ್ಯ'ನೆಂದು ಹೇಳಲ್ಪಡುತ್ತಾನೆ.</p>	<p>#ಷಡಧ್ಯಾತೀತ ಯೋಗೇನ ಯತತೇ ಯಸ್ತು ದೇಶಿಕಃ ಮಾಯಾಭಿ ತಾರಣೋಪಾಯ- ಹೇತುರ್ ವಿಶ್ವಗುರುಃ ಶಿವಃ 15-10</p>	<p>ಯಾವ ದೇಶಿಕನು (ಗುರುವು) ಷಡಧ್ಯಗಳನ್ನು (ವರ್ಣಾಧ್ಯ, ಪದಾಧ್ಯ, ಮಂತ್ರಾಧ್ಯ, ಭುವನಾಧ್ಯ, ತತ್ತ್ವಾಧ್ಯ, ಕಲಾಧ್ಯಗಳನ್ನು) ಮೀರಿದ ಉಪಾಯದಿಂದ ಶಿವಯೋಗದಲ್ಲಿ ಯತ್ನಶೀಲನಾಗುತ್ತಾನೆಯೋ ಅವನೇ ವಿಶ್ವಗುರುವು, ಅವನೇ ಶಿವನು.</p>
<p>ಅಖಂಡಂ ಯೇನ ಚೈತನ್ಯಮ್ ವ್ಯಜ್ಯತೇ ಸರ್ವವಸ್ತುಷು ಆತ್ಮಯೋಗ ಪ್ರಭಾವೇನ ಸ ಗುರುವಿಶ್ವಭಾಸಕಃ 15-11</p>	<p>ತನ್ನ ಆತ್ಮಯೋಗ ಪ್ರಭಾವದಿಂದ (ಶಿವತಾದಾತ್ಮ್ಯ ಯೋಗದ) ಯಾವ ದೇಶಿಕನಿಗೆ ಜಗತ್ತಿನ ಎಲ್ಲ ವಸ್ತುಗಳಲ್ಲಿ ಅಖಂಡವಾದ ಚೈತನ್ಯವೇ ತೋರುವುದೋ ಅಂತಹ ಆ ಗುರುವನ್ನು ವಿಶ್ವಭಾಸಕನೆಂದು ಕರೆಯುತ್ತಾರೆ.</p>	<p>ಇತಿ ದೀಕ್ಷಾಗುರುಸ್ಥಲಂ ಅಥ ಶಿಕ್ಷಾಗುರುಸ್ಥಲಮ್</p>	
<p>ದೀಕ್ಷಾಗುರುರಸೌ ಶಿಕ್ಷಾ- ಹೇತುಃ ಶಿಷ್ಯಸ್ಯ ಬೋಧಕಃ ಪ್ರಶ್ನೋತ್ತರ ಪ್ರವಕ್ತಾ ಚ ಶಿಕ್ಷಾ ಗುರು ರಿತೀರ್ಯತೇ 15- 12</p>	<p>ಆ ದೀಕ್ಷಾಗುರುವೇ ಶಿಷ್ಯನಿಗೆ ಬೋಧಕನಾಗಿ ಮತ್ತು ಪ್ರಶ್ನೋತ್ತರಗಳಿಗೆ ಪ್ರವಕ್ತಕನಾಗಿ ಶಿಕ್ಷಣಕ್ಕೆ ಕಾರಣವಾಗಿರುವುದರಿಂದ ಅವನನ್ನು 'ಶಿಕ್ಷಾಗುರು'ವೆಂದು ಕರೆಯಲಾಗಿದೆ.</p>	<p>#ಬೋಧಕೋಯಂ ಸಮಾಖ್ಯಾತೋ ಬೋಧ್ಯಮೇತದಿತಿ ಸ್ಫುಟಮ್ ಶಿಷ್ಯೇ ನಿ ಯುಜ್ಯತೇ ಯೇನ ಸ ಶಿಕ್ಷಾ ಗುರು ರುಚ್ಯತೇ 15-13</p>	<p>ಈ ಗುರುವು ಬೋಧಕನೆಂದು ಹೇಳಲ್ಪಡುತ್ತಾನೆ. ಈ ಶಿವಯೋಗ ಜ್ಞಾನವು ಬೋಧ್ಯವೆಂದು ನಿಶ್ಚಯವಾಗಿ ತಿಳಿದುಕೊಳ್ಳಬೇಕು. ಈ ಬೋಧ್ಯ-ಬೋಧಕ ಭಾವನೆಯು ಯಾವ ಗುರುವಿನಿಂದ ಶಿಷ್ಯನಲ್ಲಿ ನಿಯೋಜಿಸಲ್ಪಡುತ್ತದೆಯೋ ಅವನು 'ಶಿಕ್ಷಾಗುರು'ವೆಂದು ಹೇಳಲ್ಪಡುತ್ತಾನೆ.</p>
<p>ಸಂಸಾರ ತಿಮಿರೋನ್ಮಾಥಿ- ಶರಚ್ಚಂದ್ರ ಮರೀಚಯಃ ವಾಚೋ ಯಸ್ಯ ಪ್ರವರ್ತಂತೇ ತಮಾಚಾರ್ಯಂ ಪ್ರಚಕ್ಷತೇ 15-14</p>	<p>ಯಾವನ ಉಪದೇಶ ವಾಕ್ಯಗಳು ಸಂಸಾರವೆಂಬ ಅಂಧಕಾರವನ್ನು ತೊಲಗಿಸುವಲ್ಲಿ ಶರತ್ಕಾಲದ ಚಂದ್ರನ ಕಿರಣಗಳಂತೆ ಕಾರ್ಯಗೈಯುವುದೋ ಅವನನ್ನು ಆಚಾರ್ಯನೆಂದು ಕರೆಯುತ್ತಾರೆ.</p>	<p>#ದದಾತಿ ಯಃ ಪ್ರತಿಜ್ಞಾನಮ್ ಜಗನ್ಮಾಯಾ ನಿ ವರ್ತಕಮ್ ಅದ್ವೈತ ವಾಸನೋಪಾಯಮ್ ತಮಾಚಾರ್ಯ ವರಂ ವಿದುಃ 15-15</p>	<p>ಜಗದ್ರೂಪವಾದ ಮಾಯೆಯನ್ನು ನಿವರ್ತನ ಗೊಳಿಸುವ (ತೊಲಗಿರುವ) ಪತಿಜ್ಞಾನವನ್ನು (ಶಿವಜ್ಞಾನವನ್ನು) ಯಾವಾತನು ಕೊಡುತ್ತಾನೆಯೋ ಮತ್ತು ಅದ್ವೈತ (ಶಿವಾದ್ವೈತ) ವಾಸನೆಗೆ</p>

			ಸಾಧನವಾದ ಆ ಗುರುವನ್ನು ಆಚಾರ್ಯಶ್ರೇಷ್ಠನೆಂದ ಹೇಳುತ್ತಾರೆ.
ಪೂರ್ವಪಕ್ಷಂ ಸಮಾದಾಯ ಜಗದ್ಭೇದ ವಿಕಲ್ಪನಮ್ ಅದ್ವೈತ ಕೃತ ಸಿದ್ಧಾಂತೋ ಗುರುರೇಷ ಗುಣಾಧಿಕಃ 15-16	ಜಗತ್ತಿನ ಭೇದರೂಪವಾದ ವಿಕಲ್ಪಾದಿಗಳನ್ನು ಪೂರ್ವಪಕ್ಷ ರೂಪದಲ್ಲಿ ಗ್ರಹಿಸಿಕೊಂಡು (ಅವುಗಳನ್ನು ನಿರಸನಗೊಳಿಸಿ) ಶಿವಾದ್ವೈತ ಸಿದ್ಧಾಂತವನ್ನು ಸಿದ್ಧಗೊಳಿಸುವ ಈ ಶಿಕ್ಷಾಗುರುವೇ ಗುಣಾಧಿಕನು (ಶ್ರೇಷ್ಠನು) (ಪೂರ್ವಪಕ್ಷವಾದ ದ್ವೈತ ಸಿದ್ಧಾಂತವನ್ನು ಖಂಡಿಸಿ, ಶಿವಾದ್ವೈತ ಸಿದ್ಧಾಂತವನ್ನು ಬೋಧಿಸುವವನೇ ಶಿಕ್ಷಾಗುರುವು).	#ಸಂದೇಹ ವನ ಸಂದೋಹ- ಸಮುಚ್ಛೇದ ಕುಲಾರಿಕಾ ಯತ್ಸೂಕ್ತಿ ಧಾರಾ ವಿಮಲಾ ಸ ಗುರುಣಾಂ ಶಿಖಾಮಣಿಃ 15-17	ಸಂದೇಹಗಳೆಂಬ ನಿಬಿಡವಾದ ಅರಣ್ಯವನ್ನು ಕತ್ತರಿಸಿ ಹಾಕುವ ಕೊಡಲಿಯಂತಿರುವ ನಿರ್ಮಲವಾದ ಸದುಪದೇಶವೆಂಬ ವಾಗ್ಧರಿ ಯಾರಿಗೆ ಇರುವುದೋ ಆ ಶಿಕ್ಷಾಗುರುವು ಗುರುಗಳಿಗೆಲ್ಲಾ ಶಿಖಾಮಣಿಯಾಗಿದ್ದಾನೆ.
ಯತ್ಸೂಕ್ತಿ ದರ್ಪಣಾ ಭೋಗೇ ನಿರ್ಮಲೇ ದೃಶ್ಯತೇ ಸದಾ ಮೋಕ್ಷಶ್ರೀರ್ ಬಿಂಬರೂಪೇಣ ಸ ಗುರುರ್ ಭವತಾರಕಃ 15-18	ಯಾರ ಉಪದೇಶವೆಂಬ ನಿರ್ಮಲವಾದ ದರ್ಪಣದಲ್ಲಿ ಮೋಕ್ಷಲಕ್ಷ್ಮಿಯು ಬಿಂಬರೂಪದಿಂದ ಕಾಣುವಳೋ ಆ ಶಿಕ್ಷಾಗುರುವೆ ಭವತಾರಕನು.	#ಶಿಷ್ಯಾಣಾಂ ಹೃದಯಾಲೇಖ್ಯಮ್ ಪ್ರದ್ಯೋತಯತಿ ಯಃ ಸ್ವಯಮ್ ಜ್ಞಾನದೀಪಿಕ ಯಾನೇನ ಗುರುಣಾ ಕಃ ಸಮೋ ಭವೇತ್ 15-19	ಶಿಷ್ಯರ ಹೃದಯ ಕಮಲದಲ್ಲಿರುವ (ಅವರ) 'ನಿಜ'ರೂಪದ ಚಿತ್ರವನ್ನು ತನ್ನ ಜ್ಞಾನದೀಪದಿಂದ ಯಾರು ಪ್ರಕಾಶಗೊಳಿಸುವನೋ ಅಂತಹ ಶಿಕ್ಷಾಗುರುವಿಗೆ ಯಾರು ತಾನೇ ಸಮಾನರಾಗುವರು?
ಪರಮಾದ್ವೈತ ವಿಜ್ಞಾನ ಪರಮೌಷಧಿ ದಾನತಃ ಸಂಸಾರ ರೋಗ ನಿರ್ಮಾಧೀ ದೇಶಿಕಃ ಕೇನ ಲಭ್ಯತೇ 15-20	ಪರಮಾದ್ವೈತ ವಿಜ್ಞಾನವೆಂಬ (ಶ್ರೇಷ್ಠವಾದ ಶಿವಾದ್ವೈತ ಜ್ಞಾನವೆಂಬ) ಉತ್ಕೃಷ್ಟ ಔಷಧವನ್ನು ಕೊಡುವುದರ ಮೂಲಕ ಸಂಸಾರವೆಂಬ ರೋಗವನ್ನು ಪರಿಹರಿಸುವ ಈ ಶಿಕ್ಷಾಗುರುವೆಂಬ ದೇಶಿಕನು ಯಾರಿಗೆ ತಾನೇ ಲಭ್ಯವಾಗಬಲ್ಲನು? (ಶಕ್ತಿಪಾತರೂಪವಾದ ಸಾತ್ವಿಕ ಭಾವಸಹಿತರಾದವರಿಗೆ ಮಾತ್ರ ಇಂತಹ ಗುರುವು ದೊರೆಯುತ್ತಾನೆ).	ಇತಿ ಶಿಕ್ಷಾ ಗುರು ಸ್ಥಲಂ	ಅಥ (ಪ್ರಜ್ಞಾ) ಜ್ಞಾನ ಗುರು ಸ್ಥಲಮ್
ಉಪದೇಷೋ ಪದೇಶಾನಾಮ್ ಸಂಶಯ ಭೇದಕಾರಕಃ ಸಮ್ಯಕ್ತ್ವಾ ನ ಪ್ರದಃ ಸಾಕ್ಷಾತ್ ಏಷ ಜ್ಞಾನ ಗುರುಃ ಸ್ಮೃತಃ 15-21	ಉಪದೇಶಗಳನ್ನು (ಶಾಸ್ತ್ರದ ರಹಸ್ಯಾರ್ಥಗಳನ್ನು) ಉಪದೇಶಿಸುವ, (ಶಿಷ್ಯನ) ಮನಸ್ಸಿನಲ್ಲಿರುವ ಸಂಶಯಗಳನ್ನು ನಿವಾರಣೆ ಮಾಡುವ ಮತ್ತು ಸಾಕ್ಷಾತ್ ಸಮ್ಯಕ್ ಜ್ಞಾನವನ್ನು ಪ್ರಧಾನ ಮಾಡುವ (ಶಿವಜ್ಞಾನವನ್ನು ಅನುಗ್ರಹಿಸುವ) ಈ ಗುರುವೇ 'ಜ್ಞಾನಗುರುವೆಂದು ಕರೆಯಿಸಿಕೊಳ್ಳುವನು.	#ನಿರಸ್ತ ವಿಶ್ವಸಂಭೇದಮ್ ನಿರ್ಮಿಕಾರಂ ಚಿದಂಬರಮ್ ಸಾಕ್ಷಾತ್ಕರೋತಿ ಯೋ ಯುಕ್ತ್ಯಾ ಸ ಜ್ಞಾನ ಗುರು ರುಚ್ಯತೇ 15-22	ಯಾವ ಗುರುವು ಯುಕ್ತಿಯಿಂದ (ಶಿವಾದ್ವೈತ ಶಾಸ್ತ್ರದಲ್ಲಿ ಹೇಳಿದ ಯುಕ್ತಿ ಪ್ರಮಾಣಗಳಿಂದ ಮತ್ತು ಸ್ವಾನುಭಾವದಿಂದ) ಜಗತ್ತಿನ ಯಾವ ಭೇದವೂ ಇಲ್ಲದಿರುವ, ವಿಕಾರರಹಿತವಾದ 'ಚಿದಂಬರ'ವನ್ನು (ಚಿದಾಕಾಶ ತತ್ತ್ವದ ಸ್ವರೂಪ ಪರಮಾತ್ಮನನ್ನು) ತಾನು ಸಾಕ್ಷಾತ್ಕರಿಸಿಕೊಳ್ಳುವನೋ ಅವನೇ 'ಜ್ಞಾನಗುರುವೆಂದು ಹೇಳಲ್ಪಡುತ್ತಾನೆ.
ಕಲಂಕವಾನ ಸೌ ಚಂದ್ರಃ ಕ್ಷಯವೃದ್ಧಿ ಪರಿಪ್ಲುತಃ ನಿಷ್ಕಲಂಕ ಸ್ಥಿತೋ ಜ್ಞಾನ- ಚಂದ್ರಮಾ ನಿರ್ಮಿಕಾರವಾನ್-23	ಚಂದ್ರನು (ಆಕಾಶಚಂದ್ರನು) ಕಲಂಕವುಳ್ಳವನು ಮತ್ತು ಕ್ಷಯ ವೃದ್ಧಿಗಳಿಂದ ಕೂಡಿಕೊಂಡಿರುವವನು ಆಗಿರುತ್ತಾನೆ. ಆದರೆ ಈ ಜ್ಞಾನವೆಂಬ 'ಜ್ಞಾನಚಂದ್ರನು' ನಿಷ್ಕಲಂಕಿಯೂ, ನಿರ್ಮಿಕಾರಿಯೂ ಆಗಿದ್ದಾನೆ.	#ಪಾಶ್ಚಾತ್ಯ ತಿಮಿರಂ ಹಂತಿ ಪ್ರದೀಪೋ ಮಣಿ ನಿರ್ಮಿತಃ ಸರ್ವಗಾಮಿ ತಮೋ ಹಂತಿ ಬೋಧ ದೀಪೋ ನಿರಂಕುಶಃ 15-24	ಮಣಿಯಿಂದ ನಿರ್ಮಿಸಲ್ಪಟ್ಟ ದೀಪವು ಸಮೀಪದಲ್ಲಿರುವ ತಿಮಿರವನ್ನು (ಕತ್ತಲೆಯನ್ನು) ನಾಶಮಾಡುವುದು. ಆದರೆ ನಿರಂಕುಶವಾದ (ಅಪರಿಚ್ಛಿನ್ನವಾದ) ಬೋಧದೀಪವು (ಶಿವಜ್ಞಾನದ

			ದೀಪವು) ಎಲ್ಲೆಡೆಯಲ್ಲಿರುವ (ತಮಸ್ಸನ್ನು) ಅಜ್ಞಾನವನ್ನು ನಾಶಮಾಡುತ್ತದೆ.
ಸರ್ವಾರ್ಥ ಸಾಧಕ ಜ್ಞಾನ- ವಿಶೇಷಾದೇಶ ತತ್ವರಃ ಜ್ಞಾನಾಚಾರ್ಯಃ ಸಮಸ್ತಾನಾಮ್ ಅನುಗ್ರಹಕರಃ ಶಿವಃ 15-25	ಸರ್ವಾರ್ಥಸಾಧಕವಾದ (ಭೋಗ ಮೋಕ್ಷಗಳಿಗೆ ಸಾಧಕವಾದ) ಜ್ಞಾನ ವಿಶೇಷವನ್ನು (ಶಿವಾದ್ಯಂತ ಜ್ಞಾನವನ್ನು) ಆದೇಶಿಸುವುದರಲ್ಲಿ (ಉಪದೇಶಿಸುವಲ್ಲಿ) ತತ್ವರನಾದ ಮತ್ತು ಎಲ್ಲ ಮುಮುಕ್ಷುಗಳಿಗೆ ಅನುಗ್ರಹವನ್ನು ಮಾಡುವ ಜ್ಞಾನಾಚಾರ್ಯನು ಸಾಕ್ಷಾತ್ ಶಿವನೇ ಆಗಿದ್ದಾನೆ.	#ಕಟಾಕ್ಷ ಚಂದ್ರ ಮಾಯಸ್ಯ ಜ್ಞಾನ ಸಾಗರ ವರ್ಧನಃ ಸಂಸಾರ ತಿಮಿರಚ್ಛೇದೀ ಸ ಗುರುರ್ಜ್ಞಾನ ಪಾರಗಃ 15-26	ಯಾವ ಗುರುವಿನ ಕೃಪಾಕಟಾಕ್ಷವೆಂಬ ಚಂದ್ರನು (ಶಿಷ್ಯನ) ಜ್ಞಾನಸಾಗರವನ್ನು ಹೆಚ್ಚಿಸುವನೋ ಮತ್ತು ಸಂಸಾರವೆಂಬ ಕತ್ತಲೆಯನ್ನು ಹೋಗಲಾಡಿಸುವನೋ ಆ ಗುರುವು ಜ್ಞಾನಪಾರಂಗತನು.
ಬಹಿಸ್ತಿಮಿರ ವಿಚ್ಛೇತ್ತಾ ಭಾನುರೇಷ ಪ್ರಕೀರ್ತಿತಃ ಬಹಿರಂತ ಸ್ತಮಶ್ಛೇದೀ ವಿಭುರ್ದೇಶಿಕ ಭಾಸ್ಕರಃ 15-27	ಈ ಕಾಣುವ ಸೂರ್ಯನು ಬಹಿರಂಗದಲ್ಲಿರುವ ಕತ್ತಲೆಯನ್ನು ಕಳೆಯುವ ನೆಂದು ಹೇಳಲ್ಪಟ್ಟಿರುವನು. ಆದರೆ ಈ ವಿಭುವಾದ (ಚಿದ್ವಾರ್ಯ ರೂಪಕನಾದ) ದೇಶಿಕನೆಂಬ ಭಾಸ್ಕರನು (ಜ್ಞಾನಗುರುವೆಂಬ ಸೂರ್ಯನು) ಹೊರ ಒಳಗಿನ ಅಜ್ಞಾನವನ್ನು ದೂರಮಾಡುವನು.	#ಕಟಾಕ್ಷ ಲೇಶ ಮಾತ್ರೇಣ ವಿನಾ ಧ್ಯಾನಾದಿ ಕಲ್ಪನಮ್ ಶಿವತ್ವಂ ಭಾವಯೇದ್ಯತ್ರ ಸ ವೇಧಃ ಶಾಂಭವೋ ಮತಃ 15-28	ಧ್ಯಾನ ಧಾರಣಾದಿ ಅಷ್ಟಾಂಗಯೋಗಗಳನ್ನು ಮಾಡದೆ ಯಾವ ಗುರುವಿನ ಸ್ವಲ್ಪವೇ ಆದ ಕೃಪಾಕಟಾಕ್ಷದಿಂದಲೇ ಶಿಷ್ಯನಲ್ಲಿ ಶಿವತ್ವವು (ಶಿವನೇ ನಾನೆಂಬ ಜ್ಞಾನವು) ವ್ಯಕ್ತವಾಗುವುದೋ ಆ ವೇಧವು (ಗುರುವಿನಿಂದ ಅನುಗ್ರಹಿಸಲ್ಪಟ್ಟ ಶಿವತ್ವ ಸಮಾವೇಶವು) 'ಶಾಂಭವಜ್ಞಾನ'ವೆಂದು ಕರೆಯಲಾಗುವುದು.
ಶಿವವೇಧಕರೇ ಜ್ಞಾನೇ ದತ್ತೇ ಯೇನ ಸುನಿರ್ಮಲೇ ಜೀವನ್ಮುಕ್ತೋ ಭವೇಚ್ಛಿಷ್ಯಃ ಸ ಗುರುರ್ಜ್ಞಾನ ಸಾಗರಃ 15-29	ಶಿಷ್ಯನಲ್ಲಿ ಶಿವವೇಧವನ್ನುಂಟು ಮಾಡುವ (ಶಿವತ್ವವನ್ನು ಸಮಾವೇಶ ಗೊಳಿಸುವ) ನಿರ್ಮಲವಾದ ಜ್ಞಾನವು ಯಾವ ಗುರುವಿನಿಂದ ಕೊಟ್ಟೊಡನೆ ಶಿಷ್ಯನು ಜೀವನ್ಮುಕ್ತನಾಗುವನೋ ಆ ಗುರುವು ಜ್ಞಾನಸಾಗರನು.	ಇತಿ (ಪ್ರಜ್ಞಾ) ಜ್ಞಾನ ಗುರು ಸ್ಥಲಂ	ಅಥ ಕ್ರಿಯಾ ಲಿಂಗ ಸ್ಥಲಮ್
ಗುರೋರ್ವಿಜ್ಞಾನ ಯೋಗೇನ ಕ್ರಿಯಾ ಯತ್ರ ವಿಲೀಯತೇ ತತ್ತ್ವಿಯಾ ಲಿಂಗಮಾಖ್ಯಾತಮ್ ಸರ್ವ ರಾಗಮ ಪಾರಗೈಃ 15-30	ಜ್ಞಾನಗುರುವಿನಿಂದ ದೊರೆತ ಅನುಭವಾತ್ಮಕ ಜ್ಞಾನಸಂಬಂಧದಿಂದ ಯಾವ ಲಿಂಗದಲ್ಲಿ ಎಲ್ಲ ಕ್ರಿಯೆಗಳು ವಿಲಯಗೊಳ್ಳುವುವೋ ಆ ಲಿಂಗಕ್ಕೆ ಎಲ್ಲರೂ ಶಿವಾಗಮಗಳಲ್ಲಿ ಪಾರಂಗತರಾದವರು (ಎಲ್ಲ ವೀರಶೈವಾಚಾರ್ಯರು) 'ಕ್ರಿಯಾಲಿಂಗ'ವೆಂದು ಹೇಳುತ್ತಾರೆ.	#ಪರಾನಂದ ಚಿದಾಕಾರಮ್ ಪರಬ್ರಹ್ಮೈವ ಕೇವಲಮ್ ಲಿಂಗಂ ಸದ್ರೂಪ ತಾಪನ್ನಮ್ ಲಕ್ಷ್ಯತೇ ವಿಶ್ವಸಿದ್ಧಯೇ 15-31	ಪರಮಾನಂದ ಸ್ವರೂಪವೂ, ಚಿದ್ರೂಪವೂ ಆದ ಆ ಕೇವಲ ಪರಬ್ರಹ್ಮವೇ ವಿಶ್ವದಲ್ಲಿಯೂ ಎಲ್ಲ ಸತ್ತ್ವಿಯೆಗಳ ಸಿದ್ಧಿಗಾಗಿ ಸದ್ರೂಪತೆಯನ್ನು ತಾಳಿ, ಇಷ್ಟಲಿಂಗ ರೂಪದಲ್ಲಿ ಕುರುಹಾಗಿ ದೊರೆತಿದೆ.
ಲಿಂಗಮೇವ ಪರಂ ಜ್ಯೋತಿಃ ಭವತಿ ಬ್ರಹ್ಮಕೇವಲಮ್ ತಸ್ಮಾತ್ ತತ್ಪೂಜನಾ ದೇವ ಸರ್ವಕರ್ಮ ಫಲೋದಯಃ 32	ಪರಂಜ್ಯೋತಿ ಸ್ವರೂಪವಾದ, ಕೇವಲ ಸ್ವರೂಪದ (ಒಂದೇ ಆದ) ಆ ಪರಬ್ರಹ್ಮವೇ ಈ ಲಿಂಗವು (ಇಷ್ಟಲಿಂಗವು). ಆದ್ದರಿಂದ ಈ ಲಿಂಗದ ಪೂಜೆಯಿಂದಲೇ ಎಲ್ಲ ಸತ್ಕರ್ಮಗಳು ಫಲಿಸುವುವು.	#ಪರಿತ್ಯಜ್ಯ ಕ್ರಿಯಾಃ ಸರ್ವಾ ಲಿಂಗಪೂಜೈಕ ತತ್ಪರಾಃ ವರ್ತಂತೇ ಯೋಗಿನಃ ಸರ್ವೆ ತಸ್ಮಾಲ್ಲಿಂಗಂ ವಿಶಿಷ್ಯತೇ 15-33	ಆದ್ದರಿಂದ ಎಲ್ಲ (ಶಿವ)ಯೋಗಿಗಳು ಬೇರೆಲ್ಲಾ ಕ್ರಿಯೆಗಳನ್ನು ತ್ಯಜಿಸಿ ಶಿವಲಿಂಗ ಪೂಜೆಯೊಂದರಲ್ಲಿಯೇ ತತ್ಪರರಾಗಿ ಇರುತ್ತಾರೆ. ಅಂತೆಯೇ ಕ್ರಿಯಾಲಿಂಗವು ಸರ್ವೋತ್ಕೃಷ್ಟವಾಗಿದೆ.
ಯಜ್ಞಾದಯಃ ಕ್ರಿಯಾಃ ಸರ್ವಾ ಲಿಂಗ ಪೂಜಾಂಶ ಸಮ್ನಿಠಾಃ	ಯಜ್ಞ ಯಾಗ ಮೊದಲಾದ ಎಲ್ಲ ಕ್ರಿಯೆಗಳು ಈ ಇಷ್ಟಲಿಂಗಪೂಜೆಯ ಫಲದ ಒಂದು ಅಂಶಕ್ಕೆ ಸಮನಾಗಿರುತ್ತದೆ.	#ಕಿಂ ಯಜ್ಞೈರಗ್ನಿಹೋತ್ರಾದ್ಯೈಃ ಕಿಂ ತಪೋಭಿಶ್ಚ ದುಶ್ಚರೈಃ	ಕ್ರಿಯಾಲಿಂಗಪೂಜೆಯಲ್ಲಿ ಯಾರಿಗೆ ಆಸಕ್ತಿ ಇದೆಯೋ ಅವನಿಗೆ ಎಲ್ಲ ಸತ್ಕರ್ಮಗಳ ಸಿದ್ಧಿಗಳು

<p>ಇತಿ ಯತ್ಸೂಚ್ಯತೇ ಸಿದ್ಧಿಃ ತತ್ರಿಯಾಲಿಂಗ ಮುಚ್ಯತೇ 34</p>	<p>ಈ ರೀತಿಯಾಗಿ ತಿಳಿದುಕೊಂಡ (ಶಿವಯೋಗ) ಸಿದ್ಧರಿಂದ ಪೂಜೆಗೊಳ್ಳುವ ಯಾವ ಲಿಂಗವಿದೆಯೋ ಅದುವೇ ಕ್ರಿಯಾಲಿಂಗವೆಂದು ಹೇಳಲ್ಪಡುತ್ತದೆ.</p>	<p>ಲಿಂಗಾರ್ಚನ ರತಿಯಸ್ಯ ಸ ಸಿದ್ಧಃ ಸರ್ವ ಕರ್ಮಸು 15-35</p>	<p>ಉಂಟಾಗುತ್ತವೆ. ಆದ್ದರಿಂದ ಅವನಿಗೆ ಅಗ್ನಿಹೋತ್ರಾದಿ ಯಜ್ಞಗಳಿಂದಲೇ ಆಗಲಿ, ಅಸಾಧ್ಯವಾದ ತಪಸ್ಸುಗಳಿಂದಲೇ ಆಗಲಿ ಏನು ಪ್ರಯೋಜನ? (ಅವನಿಗೆ ಯಾವ ಪ್ರಯೋಜನವೂ ಇರುವುದಿಲ್ಲ).</p>
<p>ಬ್ರಹ್ಮವಿಷ್ಣಾದಯಃ ಸರ್ವ ವಿಬುಧಾ ಲಿಂಗಮಾಶ್ರಿತಾಃ ಸಿದ್ಧಾಃ ಸ್ವಸ್ವಪದೇ ಭಾಂತಿ ಜಗತ್ತಂತ್ರಾಧಿ ಕಾರಿಣಃ 15-36</p>	<p>ಜಗತ್ತಿನ ನಿರ್ಮಾಣಾದಿ ತಂತ್ರಗಳಿಗೆ (ಕ್ರಿಯೆಗಳಿಗೆ) ಅಧಿಕಾರಿಗಳಾದ ಬ್ರಹ್ಮ, ವಿಷ್ಣುವೇ ಮೊದಲಾದ ಎಲ್ಲ ದೇವತೆಗಳು ಲಿಂಗವನ್ನೇ ಆಶ್ರಯಿಸಿದವರಾಗಿ (ಲಿಂಗಪೂಜೆಯನ್ನೇ ಮಾಡಿ) ತಮ್ಮ ತಮ್ಮ ಪದಗಳಲ್ಲಿ ಸಿದ್ಧಿಯನ್ನು ಪಡೆದವರಾಗಿರುತ್ತಾರೆ.</p>	<p>ಇತಿ ಕ್ರಿಯಾ ಲಿಂಗ ಸ್ಥಲಂ</p>	<p>ಅಥ ಭಾವ ಲಿಂಗ ಸ್ಥಲಮ್</p>
<p>ಕ್ರಿಯಾ ಯಥಾ ಲಯಂ ಪ್ರಾಪ್ತಾ ತಥಾ ಭಾವೋಪಿ ಲೀಯತೇ ಯತ್ರ ತದ್ ದೇಶಿಕೈರುಕ್ತಮ್ ಭಾವಲಿಂಗ ಮಿತಿ ಸ್ಫುಟಮ್ 15-37</p>	<p>ಈ ಹಿಂದೆ ಹೇಳಿದಂತೆ ಯಾವ ಪ್ರಕಾರವಾಗಿ ಕ್ರಿಯೆಗಳು ಲಯವನ್ನು ಹೊಂದುವುದೋ, ಅದರಂತೆ ಯಾವ ಲಿಂಗದಲ್ಲಿ ಭಾವವೂ ಸಹ ಲೀನವಾಗುವುದೋ ಅದು ಭಾವಲಿಂಗ (ಪ್ರಾಣಲಿಂಗ)ವೆಂದು ದೇಶಿಕರು (ವೀರಶೈವ ಆಚಾರ್ಯರು) ಸ್ಪಷ್ಟವಾಗಿ ಹೇಳುತ್ತಾರೆ.</p>	<p>#ಭಾವೇನ ಗೃಹ್ಯತೇ ದೇವೋ ಭಗವಾನ್ ಪರಮಃ ಶಿವಃ ಕಿಂ ತೇನ ಕ್ರೀಯತೇ ತಸ್ಯ ನಿತ್ಯಪೂರ್ಣೋ ಹಿ ಸ ಸ್ಮೃತಃ 15-38</p>	<p>ಭಗವಂತನಾದ (ಷಡ್ಭುಜೈಶ್ಚರ್ಯ ಸಂಪನ್ನನಾದ), ಪರಮಶಿವನಾದ ದೇವನು ಭಾವದಿಂದಲೇ (ಪರಿಪೂರ್ಣವಾದ ಶಿವಾತ್ಮಕ ವೃತ್ತಿಯಿಂದಲೇ) ಗ್ರಹಿಸಲ್ಪಡುತ್ತಾನೆ. ಹೀಗೆ ನಿತ್ಯಪರಿಪೂರ್ಣನೆಂದು ಹೇಳಲ್ಪಟ್ಟ ಅವನಿಗೆ ಕೇವಲ ಕ್ರಿಯೆಗಳಿಂದ ಏನು ಪ್ರಯೋಜನ?</p>
<p>ಅಖಂಡ ಪರಮಾನಂದ- ಬೋಧರೂಪಃ ಪರಃ ಶಿವಃ ಭಕ್ತಾನಾ ಮುಪಚಾರೇಣ ಭಾವಯೋಗಾತ್ ಪ್ರಸೀದತಿ 15-39</p>	<p>ಅಖಂಡನೂ (ಅಪರಿಚ್ಛಿನ್ನನೂ), ಪರಮಾನಂದ ಸ್ವರೂಪವೂ ಮತ್ತು ಬೋಧರೂಪನೂ (ಚಿದ್ರೂಪನೂ) ಆದ ಆ ಪರಶಿವನು ಭಾವದಿಂದ ಮಾಡಿದ ಭಕ್ತರ ಭಾವನಾತ್ಮಕವಾದ ಉಪಚಾರಗಳಿಂದ ಪ್ರಸನ್ನನಾಗುತ್ತಾನೆ.</p>	<p>#ಮೃಚ್ಛಿಲಾ ವಿಹಿತಾಲ್ಲಿಂಗಾದ್ ಭಾವಲಿಂಗಂ ವಿಶಿಷ್ಯತೇ ನಿರಸ್ತ ಸರ್ವದೋಷತ್ವಾದ್ ಜ್ಞಾನಮಾರ್ಗ ಪ್ರವೇಶನಾತ್ 15-40</p>	<p>ಮಣ್ಣು ಮತ್ತು ಶಿಲೆ ಮುಂತಾದ ಬಾಹ್ಯವಸ್ತುಗಳಿಂದ ನಿರ್ಮಿಸಲ್ಪಟ್ಟ ಲಿಂಗಕ್ಕಿಂತಲೂ ಭಾವಲಿಂಗವು (ಪ್ರಾಣಲಿಂಗವು) ವಿಲಕ್ಷಣವಾಗಿರುತ್ತದೆ. ಏಕೆಂದರೆ ಅದು ಸರ್ವದೋಷಗಳಿಂದ ವಿಮುಕ್ತವಾಗಿದ್ದು ಜ್ಞಾನಮಾರ್ಗ ಪ್ರವೇಶಕ್ಕೆ ಸಹಾಯಕವಾಗುತ್ತದೆ.</p>
<p>ವಿಹಾಯ ಬಾಹ್ಯಲಿಂಗಾನಿ ಚಿಲ್ಲಿಂಗಂ ಮನಸಿ ಸ್ಮರನ್ ಪೂಜಯೇದ್ ಭಾವ ಪುಷ್ಪೈರ್ಯೋ ಭಾವಲಿಂಗೀತಿ ಕಥ್ಯತೇ 15-41</p>	<p>ಬಾಹ್ಯ (ಇಷ್ಟಲಿಂಗದ ಹೊರತಾದ) ಲಿಂಗಗಳನ್ನು ಬಿಟ್ಟು, ಚಿಲ್ಲಿಂಗವನ್ನೇ ಮನಸ್ಸಿನಲ್ಲಿ ಸ್ಮರಿಸುತ್ತಾ ಭಾವಪುಷ್ಪಗಳಿಂದ ಯಾವಾತನು ಅದನ್ನು ಪೂಜಿಸುತ್ತಾನೆಯೋ ಅವನು ಭಾವಲಿಂಗಿಯೆಂದು ಕರೆಯಲ್ಪಡುತ್ತಾನೆ.</p>	<p>#ಮೂಲಾಧಾರೇಥವಾ ಚಿತ್ತೇ ಭ್ರೂಮಧ್ಯೇ ವಾ ಸು ನಿರ್ಮಲಮ್ ದೀಪಾಕಾರಂ ಯಜನ್ ಲಿಂಗಮ್ ಭಾವದ್ರವ್ಯೈಃ ಸ ಯೋಗವಾನ್ -42</p>	<p>ತನ್ನ ಮೂಲಾಧಾರದಲ್ಲಿ (ಆಧಾರ ಚಕ್ರದಲ್ಲಿ), ಚಿತ್ತದಲ್ಲಿ (ಹೃದಯದ ಅನಾಹತ ಚಕ್ರದಲ್ಲಿ) ಅಥವಾ ಭ್ರೂಮಧ್ಯದಲ್ಲಿ (ಆಜ್ಞಾ ಚಕ್ರದಲ್ಲಿ) ಅತ್ಯಂತ ನಿರ್ಮಲವಾದ ದೀಪಾಕಾರದ ಲಿಂಗವನ್ನು ಭಾವದ್ರವ್ಯಗಳಿಂದ ಯಾವಾತನು ಪೂಜಿಸುವನೋ ಅವನೇ ಯೋಗಿಯು (ಶಿವಯೋಗಿಯು).</p>
<p>ಸ್ವಾನುಭೂತಿ ಪ್ರಮಾಣೇನ ಜ್ಯೋತಿರ್ಲಿಂಗೇನ ಸಂಯುತಃ ಶಿಲಾಮೃದ್ಧಾರು ಸಂಭೂತಮ್</p>	<p>ಸ್ವಾನುಭೂತಿಯ (ಶಿವನೇ ನಾನೆಂಬ ಅನುಭವ ರೂಪವಾದ) ಪ್ರಮಾಣದಿಂದ ಜ್ಯೋತಿರ್ಲಿಂಗದೊಡನೆ ಬೆರೆತಿರುವವನು ಶಿಲೆ, ಮಣ್ಣು, ಕಟ್ಟಿಗೆ ಮುಂತಾದವುಗಳಿಂದ ನಿರ್ಮಾಣಗೊಂಡ</p>	<p>#ಕ್ರಿಯಾರೂಪಾ ತು ಯಾ ಪೂಜಾ ಸಾ ಜ್ಞೇಯಾ ಸ್ವಲ್ಪ ಸಂವಿದಾಮ್ ಅಂತರಾ ಭಾವಪೂಜಾ ತು</p>	<p>ಕ್ರಿಯಾರೂಪವಾದ (ಬಾಹ್ಯ ಉಪಚಾರಗಳಿಂದ ಮಾಡಲ್ಪಡುವ) ಯಾವ ಪೂಜೆಯಿದೆಯೋ ಆ ಪೂಜೆಯನ್ನು ಸ್ವಲ್ಪ ತಿಳುವಳಿಕೆ ಉಳ್ಳವರದ್ದೆಂದು</p>

<p>ನ ಲಿಂಗಂ ಪೂಜಯತ್ಯಸೌ 15-43</p>	<p>ಲಿಂಗಗಳನ್ನು (ಇಷ್ಟಲಿಂಗ ಹೊರತಾದ ಬಾಹ್ಯಲಿಂಗಗಳನ್ನು) ಪೂಜಿಸುವುದಿಲ್ಲ.</p>	<p>ಶಿವಸ್ಯ ಜ್ಞಾನಿ ನಾಂ ಮತಾ 15-44</p>	<p>ತಿಳಿದುಕೊಳ್ಳಬೇಕು. ಆದರೆ ಅಂತರಂಗದಲ್ಲಿ ಮಾಡಲ್ಪಡುವ ಶಿವನ ಆ ಭಾವಪೂಜೆಯು ಜ್ಞಾನಿಗಳಿಗೆ (ಶಿವಾದ್ಯೈತ ಜ್ಞಾನಿಗಳಿಗೆ) ಸಮ್ಮತವಾದುದು (ಇಷ್ಟಲಿಂಗ ಪೂಜೆಯನ್ನು ಮಾಡುತ್ತಾ ಭಾವಲಿಂಗದ ಕಡೆಗೆ ಸಾಧಕನು ಸಾಗಿದಾಗಲೇ ಪೂರ್ಣಜ್ಞಾನಿಯಾಗುವನು).</p>
	<p>ಇತಿ ಭಾವ ಲಿಂಗ ಸ್ಥಲಂ</p>		<p>ಅಥ ಜ್ಞಾನ ಲಿಂಗ ಸ್ಥಲಮ್</p>
<p>ತದ್ಭಾವ ಜ್ಞಾಪಕಜ್ಞಾನಮ್ ಲಯಂ ಯತ್ರ ಸಮಶ್ಚತೇ ತಜ್ಞಾ ಜ್ಞಾನಲಿಂಗ ಮಾಖ್ಯಾತಮ್ ಶಿವತತ್ತ್ವಾರ್ಥ ಕೋವಿದ್ಯೈಃ 15-45</p>	<p>ಆ ಭಾವಲಿಂಗವನ್ನು ಜ್ಞಾಪಕ ಮಾಡಿಕೊಡುವ (ಅರುಹಿಸುವ) ಜ್ಞಾನವು ಯಾವುದರಲ್ಲಿ ಸಂಪೂರ್ಣವಾಗಿ ಲಯವನ್ನು ಹೊಂದುವುದೋ, ಅದನ್ನೇ ಶಿವತತ್ತ್ವ ಕೋವಿದರು ಜ್ಞಾನಲಿಂಗವೆಂದು ಕರೆಯುತ್ತಾರೆ.</p>	<p>#ತ್ರಿಮೂರ್ತಿ ಭೇದ ನಿರ್ಮುಕ್ತಮ್ ತ್ರಿಗುಣಾತೀತ ವೈಭವಮ್ ಬ್ರಹ್ಮ ಯದ್ ಬೋಧ್ಯತೇ ತತ್ತು ಜ್ಞಾನಲಿಂಗ ಮುದಾಹೃತಮ್ 15-46</p>	<p>ಬ್ರಹ್ಮ, ವಿಷ್ಣು ರುದ್ರರೆಂಬ ತ್ರಿಮೂರ್ತಿ ರೂಪವಾದ ಭೇದವಿಲ್ಲದಿರುವ (ಅಖಂಡವಾದ) ಸತ್ಯ, ರಜ, ತಮಸ್ಸುಗಳೆಂಬ ತ್ರಿಗುಣಗಳ ವೈಭವಕ್ಕಿಂತಲೂ ಮಿಗಿಲಾದ ವೈಭವವುಳ್ಳ ಇಂತಹ ಆ ಯಾವ ಪರಬ್ರಹ್ಮತತ್ತ್ವವು ಶ್ರುತಿ, ಗುರು, ಸ್ವಾನುಭಾವಗಳಿಂದ ಬೋಧಿಸಲ್ಪಡುತ್ತದೆಯೋ ಅದುವೇ 'ಜ್ಞಾನಲಿಂಗ'ವೆಂದು ಹೇಳಲ್ಪಡುತ್ತದೆ.</p>
<p>ಸ್ಥೂಲೇ ಕ್ರಿಯಾ ಸಮಾಪತ್ತಿಃ ಸೂಕ್ಷ್ಮೇ ಭಾವಸ್ಯ ಸಂಭವಃ ಸ್ಥೂಲಸೂಕ್ಷ್ಮ ಪದಾತೀತೇ ಜ್ಞಾನಮೇವ ಪರಾತ್ಮನಿ 15-47</p>	<p>ಪರಾತ್ಪರವಾದ ಆ ಜ್ಞಾನಲಿಂಗವೇ ಸ್ಥೂಲರೂಪದಲ್ಲಿ ಇಷ್ಟಲಿಂಗವಾಗಿರುವ ಕಾರಣ, ಅಲ್ಲಿ ಕ್ರಿಯಾರೂಪವಾದ ಪೂಜಾಸಂಪತ್ತಿಯು ಅರ್ಪಿತವಾಗುವುದು. ಅದುವೇ ಸೂಕ್ಷ್ಮ ರೂಪದಲ್ಲಿ ಭಾವಲಿಂಗ (ಪ್ರಾಣಲಿಂಗ)ವಾದ ಕಾರಣ ಅದರಲ್ಲಿ ಭಾವಮಯವಾದ ಸಂಪತ್ತಿಯು ಅರ್ಪಿತವಾಗುವುದು. ಇನ್ನು ಈ ಸ್ಥೂಲ ಸೂಕ್ಷ್ಮಕ್ಕಿಂತಲೂ ಅತೀತವಾದ ಪರಾತ್ಪರವಾದ ಜ್ಞಾನಲಿಂಗ (ತೃಪ್ತಿಲಿಂಗ)ಕ್ಕೆ ಜ್ಞಾನವೇ ಅರ್ಪಣೀಯವಾಗುವುದು.</p>	<p>#ಕಲ್ಪಿತಾನಿ ಹಿ ರೂಪಾಣಿ ಸ್ಥೂಲಾನಿ ಪರಮಾತ್ಮನಃ ಸೂಕ್ಷ್ಮಾಣ್ಯಪಿ ಚ ತೈಃ ಕಿಂ ವಾ ಪರಬೋಧಂ ಸಮಾಚರೇತ್ 15-48</p>	<p>ಪರಮಾತ್ಮನ ಸ್ಥೂಲ ಹಾಗೂ ಸೂಕ್ಷ್ಮ ರೂಪಗಳು ಕಲ್ಪಿತಗಳಾಗಿರುತ್ತವೆ. ಮುಮುಕ್ಷುಗಳಿಗೆ ಅವುಗಳಿಂದ ಪ್ರಯೋಜನವಿಲ್ಲದ ಕಾರಣ, ಪರಬೋಧರೂಪವಾದ ತೃಪ್ತಿಲಿಂಗವನ್ನೇ ಸರ್ವೋತ್ಕೃಷ್ಟವೆಂದು ತಿಳಿಯಬೇಕು.</p>
<p>ಪರಾತ್ಪರಂ ತು ಯದ್ ಬ್ರಹ್ಮ ಪರಮಾನಂದ ಲಕ್ಷಣಮ್ ಶಿವಾಖ್ಯಂ ಜ್ಞಾಯತೇ ಯೇನ ಜ್ಞಾನಲಿಂಗೀತಿ ಕಥ್ಯತೇ 15-49</p>	<p>ಪರಮಾನಂದವೇ ಸ್ವರೂಪಲಕ್ಷಣವಾಗಿರುವ ಈ ಪರಾತ್ಪರ ಬ್ರಹ್ಮರೂಪವಾದ ಶಿವತತ್ತ್ವವು ಯಾರಿಂದ ತಿಳಿಯಲ್ಪಡುತ್ತದೆಯೋ ಅವನೇ ಜ್ಞಾನಲಿಂಗಿಯೆಂದು ಕರೆಯಲ್ಪಡುತ್ತಾನೆ.</p>	<p>#ಬಾಹ್ಯಕ್ರಿಯಾಂ ಪರಿತ್ಯಜ್ಯ ಚಿಂತಾಮಪಿ ಚ ಮಾನಸೀಮ್ ಅಖಂಡ ಜ್ಞಾನ ರೂಪತ್ವಮ್ ಯೋ ಭಜೇನ್ಮುಕ್ತ ಏವ ಸಃ 15-50</p>	<p>ಪೂರ್ವೋಕ್ತವಾದ ಇಷ್ಟಲಿಂಗದ ಬಾಹ್ಯಕ್ರಿಯಾ ರೂಪವಾದ ಪೂಜೆಯನ್ನು ಮತ್ತು ಅದರಂತೆ ಪ್ರಾಣಲಿಂಗಿ ಸಂಬಂಧಿಯಾದ ಧ್ಯಾನರೂಪವಾದ ಅಂತಃಪೂಜೆಯನ್ನೂ ಸಹ ಪರಿತ್ಯಜಿಸಿ ಯಾವಾತನು ಅಖಂಡ ಜ್ಞಾನರೂಪವಾದ ತೃಪ್ತಿಲಿಂಗವನ್ನು ಪೂಜಿಸುವನೋ ಅವನೇ ಮುಕ್ತನು.</p>
	<p>ಇತಿ ಜ್ಞಾನ ಲಿಂಗ ಸ್ಥಲಂ</p>	<p>ಅಥ ಸ್ವಯ ಸ್ಥಲಮ್</p>	

<p>ತದ್ಭಾವಜ್ಞಾಪಕಜ್ಞಾನಮ್ ಯತ್ರ ಜ್ಞಾನೇ ಲಯಂ ವ್ರಜೇತ್ ತದ್ಭಾವೇಷ ಸಮಾಖ್ಯಾತಃ ಸ್ವಾಭಿಧಾನೋ ಮನೀಷಿಭಿಃ 15-51</p>	<p>ಆ ಭಾವ (ಭಾವಲಿಂಗ) ಪ್ರಕಾಶಕವಾದ ಜ್ಞಾನವು ಯಾವ ಜ್ಞಾನ (ಲಿಂಗ)ದಲ್ಲಿ ಲಯ ಹೊಂದುವುದೋ ಅಂತಹ ಸ್ಥಿತಿಯುಳ್ಳವನೇ 'ಸ್ವಯಂ'ವೆಂದು ಅಭಿಧಾನವುಳ್ಳವನೆಂದು (ಸ್ವಯಸ್ಥಲಿಯೆಂದು, ಸ್ವಯಲಿಂಗವೆಂದು) ಮನೀಷಿಭಿಗಳು (ಶಿವಜ್ಞಾನಿಗಳು) ಹೇಳುತ್ತಾರೆ.</p>	<p>#ಸ್ವಚ್ಛಂದಾಚಾರ ಸಂತುಷ್ಟೋ ಜ್ಯೋತಿರ್ಲಿಂಗ ಪರಾಯಣಃ ಆತ್ಮಸ್ಥಸಕಲಾಕಾರಃ ಸ್ವಾಭಿಧೋ ಮುನಿಸತ್ತಮಃ 15-52</p>	<p>ತನ್ನ ಇಷ್ಟಾನುಸಾರ ಆಚರಣೆಗಳಲ್ಲಿ ಸಂತುಷ್ಟನಾಗಿದ್ದು ಜ್ಯೋತಿರ್ಲಿಂಗ (ಜ್ಞಾನಲಿಂಗ) ನಿಷ್ಠನಾದ ಶಿವಸ್ವರೂಪನಾದ ಮತ್ತು ತನ್ನಲ್ಲಿ ಪ್ರಪಂಚದ ಎಲ್ಲಾ ಆಕಾರಗಳನ್ನು ಅಡಗಿಸಿಕೊಂಡ ಮುನಿಶ್ರೇಷ್ಠನೇ ಸ್ವಯಸ್ಥಲಿಯು.</p>
<p>ನಿರ್ಮಮೋ ನಿರಹಂಕಾರೋ ನಿರಸ್ತಕ್ಲೇಶಪಂಚಕಃ ಭಿಕ್ಷಾಶೀ ಸಮಬುದ್ಧಿಶ್ಚ ಮುಕ್ತಪ್ರಾಯೋ ಮುನಿರ್ಭವೇತ್ 15-53</p>	<p>ಮಮಕಾರ ರಹಿತನಾದ, ನಿರಹಂಕಾರಿಯಾದ, ಅವಿದ್ಯಾದಿ ಪಂಚಕ್ಲೇಶಗಳನ್ನು ಕಳೆದುಕೊಂಡ, ಭಿಕ್ಷಾಹಾರವನ್ನು ಸೇವಿಸುವ, ಸರ್ವರಲ್ಲಿ ಸಮಬುದ್ಧಿಯುಳ್ಳವನಾದ ಮತ್ತು ಮುನಿಯಾದ (ಮೌನಿಯಾದ) ಮುಕ್ತಪ್ರಾಯನಾದವನೇ (ಪರಮುಕ್ತಿಯನ್ನು ಪಡೆದವರಿಗೆ ಸಮಾನನಾದವನೇ) ಸ್ವಯಸ್ಥಲಿಯು.</p>	<p>#ಯದ್ಯಚ್ಛಾ ಲಾಭ ಸಂತುಷ್ಟೋ ಭಸ್ಮನಿಷ್ಠೋ ಜಿತೇಂದ್ರಿಯಃ ಸಮವೃತ್ತಿರ್ಭವೇತ್ ಯೋಗೀ ಭಿಕ್ಷುಕೇ ವಾ ನೃಪೇಥವಾ 15-54</p>	<p>ದೊರೆತಷ್ಟರಲ್ಲಿಯೇ ಸಂತುಷ್ಟನಾದ, ಭಸ್ಮೋದ್ಗೂಳನಾದಿಗಳಲ್ಲಿ ನಿಷ್ಠೆಯುಳ್ಳ, ಜಿತೇಂದ್ರಿಯನಾದ (ಇಂದ್ರಿಯಗಳನ್ನು ಸ್ವಾಧೀನದಲ್ಲಿರಿಸಿಕೊಂಡ) ಸ್ವಯಸ್ಥಲಿಯಾದ ಯೋಗಿಯು, ರಾಜನಲ್ಲಿಯೇ ಆಗಲಿ ಮತ್ತು ಭಿಕ್ಷುಕನಲ್ಲಿಯೇ ಆಗಲಿ ಸಮಬುದ್ಧಿಯುಳ್ಳವನಾಗುತ್ತಾನೆ.</p>
<p>ಪಶ್ಯನ್ ಸರ್ವಾಣಿ ಭೂತಾನಿ ಸಂಸಾರ ಸ್ಥಾನಿ ಸರ್ವಶಃ ಸ್ಮಯಮಾನಃ ಪರಾನಂದೇ ಲೀನಾತ್ಮಾ ವರ್ತತೇ ಸುಧೀಃ 15-55</p>	<p>ಸುಧೀಯಾದ (ಶೋಭಾಯಮಾನ ಬುದ್ಧಿಯುಳ್ಳ) ಸ್ವಯಸ್ಥಲಿಯು (ಶಿವಯೋಗಿಯು) ಸಂಸಾರದಲ್ಲಿರುವ ಎಲ್ಲ ಪ್ರಾಣಿಗಳನ್ನು ವಿಸ್ಮಯವಾಗಿ ನೋಡುತ್ತಾ ಪರಮಾನಂದಮಯವಾದ ಮಹಾಲಿಂಗದಲ್ಲಿ ಲೀನವಾಗಿ ವರ್ತಿಸುವನು.</p>	<p>#ಧ್ಯಾನಂ ಶೈವಂ ತಥಾ ಜ್ಞಾನಮ್ ಭಿಕ್ಷಾ ಚೈಕಾಂತಶೀಲತಾ ಯತೇಶ್ಚತ್ವಾರಿ ಕರ್ಮಾಣಿ ನ ಪಂಚಮಮಿಹೇಷ್ಯತೇ 15-56</p>	<p>ಶಿವಧ್ಯಾನವು, ಶಿವಜ್ಞಾನವು, ಭಿಕ್ಷಾಹಾರವು ಮತ್ತು ಏಕಾಂತಶೀಲತೆ - ಈ ನಾಲ್ಕು ಕರ್ಮಗಳನ್ನು ಮಾಡುವವನಾಗಿ, ಇದರ ಹೊರತು ಐದನೆಯದಾದ ಯಾವುದೇ ಕರ್ಮವನ್ನು ಅಪೇಕ್ಷಿಸದವನೇ 'ಸ್ವಯಸ್ಥಲಿ'ಯೆಂದು ತಿಳಿದುಕೊಳ್ಳಬೇಕು.</p>
	<p>ಇತಿ ಸ್ವಯಸ್ಥಲಂ</p>	<p>ಅಥ ಚರಸ್ಥಲಮ್</p>	
<p>ಸ್ವರೂಪಜ್ಞಾನಸಂಪನ್ನೋ ಧ್ವಸ್ತಾಹಂ ಮಮತಾ ಕೃತಿಃ ಸ್ವಯಮೇವ ಸ್ವಯಂ ಭೂತ್ಯಾ ಚರತೀತಿ ಚರಾಭಿಧಃ 15-57</p>	<p>ನಾನು ನನ್ನದೆಂಬ ಅಹಂಕಾರ ಮಮಕಾರಗಳನ್ನು ನಿವಾರಿಸಿಕೊಂಡ, ಸ್ವಸ್ವರೂಪ ಜ್ಞಾನವನ್ನು ಪಡೆದುಕೊಂಡ, ಆ ಸ್ವಯಲಿಂಗಿಯೇ ತಾನೇ ತಾನಾಗಿ 'ಚರಿಸುವುದರಿಂದ 'ಚರಸ್ಥಲಿ'ಯೆಂದು (ಚರಲಿಂಗವೆಂದು) ಕರೆಸಿಕೊಳ್ಳುವನು.</p>	<p>#ಕಾಮಕ್ರೋಧಾದಿ ನಿರ್ಮುಕ್ತಃ ಶಾಂತಿದಾಂತಿ ಸಮನ್ವಿತಃ ಸಮಬುದ್ಧ್ಯಾ ಚರೇತ್ ಯೋಗೀ ಸರ್ವತ್ರ ಶಿವ ಬುದ್ಧಿಮಾನ್ 15-58</p>	<p>ಕಾಮಕ್ರೋಧಾದಿಗಳನ್ನು ನಿಃಶೇಷವಾಗಿ ಕಳೆದುಕೊಂಡ, ಶಾಂತಿ-ದಾಂತಿ ಸಮನ್ವಿತವಾದ (ಶಮೆ, ದಮೆಗಳಿಂದ ಕೂಡಿದ), ಸಮಬುದ್ಧಿಯುಳ್ಳ ಮತ್ತು ಸರ್ವತ್ರ ಶಿವಬುದ್ಧಿಯುಳ್ಳವನಾಗಿ, ಈ ಚರಸ್ಥಲದ ಶಿವಯೋಗಿಯು ಎಲ್ಲೆಡೆಯಲ್ಲಿ ಸಂಚರಿಸುತ್ತಾನೆ.</p>
<p>ಇದಂ ಮುಖ್ಯಮಿದಂ ಹೀನಮ್ ಇತಿ ಚಿಂತಾಮಕಲ್ಪಯನ್ ಸರ್ವತ್ರ ಸಂಚರೇತ್ ಯೋಗೀ ಸರ್ವಂ ಬ್ರಹ್ಮೈತಿ ಭಾವಯನ್ 15-59</p>	<p>ಇದು ಮುಖ್ಯವಾದುದು ಮತ್ತು ಇದು ಹೀನವಾದುದು ಎಂಬ ಚಿಂತೆಯನ್ನು ಮಾಡದೆ ಸರ್ವವನ್ನು ಬ್ರಹ್ಮವೆಂಬುದಾಗಿ ಸ್ವಾನುಭಾವದಿಂದ ಭಾವಿಸಿ ಎಲ್ಲೆಡೆ ಸಂಚರಿಸುವ ಯೋಗಿಯೇ 'ಚರಲಿಂಗ'ನು.</p>	<p>#ನ ಸನ್ಮಾನೇಷು ಸಂಪ್ರೀತಿಮ್ ನಾವಮಾನೇಷು ಚ ವ್ಯಥಾಮ್ ಕುರ್ವಾಣಃ ಸಂಚರೇತ್ ಯೋಗೀ ಕೂಟಸ್ಥೇ ಸ್ವಾತ್ಮನಿ ಸ್ಥಿತಃ 15-60</p>	<p>ಕೂಟಸ್ಥನಾದ (ನಿರ್ವಿಕಾರ ಸ್ಥಿತಿಯಲ್ಲಿರುವ), ತನ್ನ ನಿಜದಲ್ಲೇ ತಾನಿರುವ ಚರಸ್ಥಲಿಯು (ಲೋಕದಲ್ಲಿ ದೊರೆಯುವ) ಸನ್ಮಾನಗಳಲ್ಲಿ ಪ್ರೀತಿಯನ್ನೇ ಆಗಲಿ ಮತ್ತು ಅವಮಾನಗಳಲ್ಲಿ ವ್ಯಥೆಯನ್ನೇ ಆಗಲಿ (ಮಾನಸಿಕ ದುಃಖವನ್ನೇ ಆಗಲಿ) ಹೊಂದದೇ</p>

			ಸರ್ವತ್ರ ಸಂಚರಿಸುವ ಶಿವಯೋಗಿಯೇ ಚರಲಿಂಗನು.
ಅಪ್ರಾಕೃತ್ಯೈರ್ಗುಣೈಃ ಸ್ವೀಯೈಃ ಸರ್ವಂ ವಿಸ್ಮಾಪಯನ್ ಜನಮ್ ಅದ್ವೈತ ಪರಮಾನಂದ- ಮುದಿತೋ ದೇಹಿವಚ್ಚರೇತ್ 15-61	ಶಿವಾದ್ವೈತ ಜ್ಞಾನದಿಂದಂಟಾದ ಪರಮಾನಂದದಿಂದ ಸಂತುಷ್ಟನಾದ, ಅಪ್ರಾಕೃತಗಳಾದ (ಲೋಕೋತ್ತರಗಳಾದ) ತನ್ನ ಗುಣಗಳಿಂದ ಜಗತ್ತಿನ ಎಲ್ಲಾ ಜನರನ್ನು ವಿಸ್ಮಯಗೊಳಿಸುತ್ತಾ (ಅಚ್ಚರಿಗೊಳಿಸುತ್ತಾ) ಸಾಮಾನ್ಯ ಜೀವಿಯಂತೆ ಸಂಚರಿಸುವವನೇ ಚರಲಿಂಗನು.	#ನ ಪ್ರಪಂಚೇ ನಿಜೇ ದೇಹೇ ನ ಧರ್ಮ ನ ಚ ದುಷ್ಕೃತೇ ಗತವೈಷಮ್ಯ ಧೀರ್ಧಿರೋ ಯತಿಶ್ಚರತಿ ದೇಹಿವತ್ 15-62	ವಿಧಿ-ನಿಷೇಧಗಳ ವೈಷಮ್ಯ ಬುದ್ಧಿಯನ್ನು ಕಳೆದುಕೊಂಡ, ಧೀರನಾದ (ನಿರ್ವಿಕಾರ ಮನಸ್ಸುಳ್ಳ) ಯತಿಯು (ಈ ಚರಸ್ಥಲಿಯು) ಈ ಪ್ರಪಂಚದಲ್ಲಿಯೇ ಆಗಲಿ, ತನ್ನ ದೇಹದ ವ್ಯವಹಾರದಲ್ಲಿಯೇ ಆಗಲಿ, ಧರ್ಮದಲ್ಲಿಯೇ ಆಗಲಿ, ದೃಷ್ಟ್ಯ ತ್ಯದಲ್ಲಿ (ಪಾಪದಲ್ಲಿಯೇ ಆಗಲಿ ದೇಹಿಯಂತೆ (ಸಾಮಾನ್ಯ ಜೀವಿಯಂತೆ) ಆಚರಿಸುವುದಿಲ್ಲ.
ಪ್ರಾಕೃತ್ಯೈಶ್ಚರ್ಯ ಸಂಪತ್ತಿ- ಪರಾಜ್ಞುಖ ಮನಃ ಸ್ಥಿತಿಃ ಚಿದಾನಂದ ನಿಜಾತ್ಮಸ್ಥೋ ಮೋದತೇ ಮುನಿಪುಂಗವಃ 15-63	ಪ್ರಕೃತಿತತ್ತ್ವಗಳಿಂದಂಟಾದ ಬ್ರಹ್ಮ ವಿಷ್ಣು ಮೊದಲಾದವರ ಐಶ್ವರ್ಯರೂಪವಾದ ಸಂಪತ್ತಿನಿಂದ ಪರಾಜ್ಞುಖವಾದ ಮನಸ್ಸುಳ್ಳ ಮತ್ತು ಚಿದಾನಂದರೂಪವಾದ ತನ್ನ ಆತ್ಮನಲ್ಲಿಯೇ ಸ್ಥಿತನಾಗಿ ಆನಂದವನ್ನು ಪಡುತ್ತಿರುವ ಈ ಮುನಿಪುಂಗವನೇ (ಮುನಿಶ್ರೇಷ್ಠನೇ) ಚರಸ್ಥಲಿಯು.	ಇತಿ ಚರಸ್ಥಲಂ	ಅಥ ಪರಸ್ಥಲಮ್
ಸ್ವಯಮೇವ ಸ್ವಯಂ ಭೂತ್ವಾ ಚರತಃ ಸ್ವಸ್ವರೂಪತಃ ಪರಂ ನಾಸ್ತೀತಿ ಬೋಧಸ್ಯ ಪರತ್ವ ಮಭಿಧೀಯತೇ 15-64	ತಾನೇ ತಾನಾಗಿ ಚರಿಸುತ್ತಿದ್ದವನೂ, ತನ್ನ ಸ್ವಸ್ವರೂಪಕ್ಕಿಂತಲೂ (ತನಗಿಂತಲೂ) ಬೇರೊಂದು ಏನೂ ಇಲ್ಲವೆಂಬ ಜ್ಞಾನವುಳ್ಳವನಾಗುವುದೇ 'ಪರತ್ವ' ಸ್ಥಿತಿಯೆಂದು ಹೇಳಲ್ಪಡುತ್ತದೆ (ಪರಸ್ಥಲಿಯೆಂದು ಕರೆಯಲ್ಪಡುತ್ತಾನೆ).	#ಸ್ವತಂತ್ರಃ ಸರ್ವ ಕೃತ್ಯೇಷು ಸ್ವಂ ಪರತ್ವೇನ ಭಾವಿತಃ ತ್ಯಣೀ ಕುರ್ವನ್ ಜಗಜ್ಜಾಲಮ್ ವರ್ತತೇ ಶಿವಯೋಗಿರಾಟ್ 15-65	ತನ್ನನ್ನು ಪರವಸ್ತುವನ್ನಾಗಿ ಭಾವಿಸಿದ (ತಾನೇ ಪರವಸ್ತುವಾದ) ಪರಸ್ಥಲದ ಶಿವಯೋಗೀಶ್ವರನು ಎಲ್ಲ ಕೃತ್ಯಗಳಲ್ಲಿ ಸ್ವತಂತ್ರನಾಗಿದ್ದು, ಈ ಜಗಜ್ಜಾಲವನ್ನು (ಜಗತ್ ಸಮೂಹವನ್ನು) ತ್ಯಣವೆಂದು ತಿಳಿದುಕೊಂಡವನಾಗಿರುತ್ತಾನೆ.
ವರ್ಣಾಶ್ರಮ ಸಮಾಚಾರ- ಮಾರ್ಗನಿಷ್ಠಾ ಪರಾಜ್ಞುಖಃ ಸರ್ವೋತ್ಕೃಷ್ಟಂ ಸ್ವಮಾತ್ಮಾನಮ್ ಪಶ್ಯನ್ ಯೋಗೀ ತು ಮೋದತೇ 15-66	ಲೌಕಿಕಗಳಾದ ವರ್ಣಾಶ್ರಮಗಳಿಗೆ ಸಂಬಂಧಪಟ್ಟ ಆಚಾರಗಳ ನಿಷ್ಠೆಯಿಂದ ಪರಾಜ್ಞುಖನಾದ ಈ ಪರಸ್ಥಲಯೋಗಿಯು ತನ್ನನ್ನೇ ಸರ್ವೋತ್ಕೃಷ್ಟವಾದ ಪರಬ್ರಹ್ಮವನ್ನಾಗಿಯೇ ನೋಡುತ್ತಾ (ಅನುಭವಿಸುತ್ತಾ) ಆನಂದಮಯನಾಗಿರುತ್ತಾನೆ.	#ವಿಶ್ವಾತೀತಂ ಪರಂ ಬ್ರಹ್ಮ ಶಿವಾಖ್ಯಂ ಚಿತ್ಸ್ವರೂಪಕಮ್ ತದೇವಾಹಮಿತಿ ಜ್ಞಾನೀ ಸರ್ವೋತ್ಕೃಷ್ಟಃ ಸ ಉಚ್ಯತೇ 15-67	ವಿಶ್ವಾತೀತವಾದ (ಜಗತ್ತನ್ನು ಮೀರಿದ) ಚಿದ್ರೂಪವಾದ ಶಿವನೆಂಬ ಪರಬ್ರಹ್ಮವೇ ತಾನೆಂದು ಅರಿತ ಜ್ಞಾನಿಯೇ ಸರ್ವೋತ್ಕೃಷ್ಟನೆಂದು ಹೇಳಲ್ಪಡುತ್ತಾನೆ.
ಅಚಲಂ ಧ್ರುವಮಾತ್ಮಾನಮ್ ಅನುಪಶ್ಯನ್ನಿರಂತರಮ್ ನಿರಂತವಿಶ್ವವಿಭ್ರಾಂತಿಃ ಜೀವನ್ಮುಕ್ತೋ ಭವೇನ್ಮುನಿಃ 15-68	ತನ್ನನ್ನು ಅಚಲವನ್ನಾಗಿಯೂ (ನಿಶ್ಚಲವನ್ನಾಗಿಯೂ), ದೃಢವನ್ನಾಗಿಯೂ (ನಿತ್ಯವನ್ನಾಗಿಯೂ) ನಿರಂತರವಾಗಿ ನೋಡುತ್ತಿರುವ, ಪ್ರಾಪಂಚಿಕ ಭೇದಭ್ರಾಂತಿಯನ್ನು ನಿರಾಕರಿಸಿಗೊಂಡ ಆ ಮುನಿಯೇ (ಆ ಪರಸ್ಥಲದ ಯೋಗಿಯೇ) ಜೀವನ್ಮುಕ್ತನಾಗಿರುವನು.	#ಬ್ರಹ್ಮಾದ್ಯಾಃ ಕಿಂ ನು ಕುರ್ವಂತಿ ದೇವತಾಃ ಕರ್ಮ ಮಾರ್ಗಗಾಃ ಕರ್ಮಾತೀತ ಪದಸ್ಥಸ್ಯ ಸ್ವಯಂ ಬ್ರಹ್ಮಸ್ವರೂಪಿಣಃ 15-69	ಕರ್ಮಾತೀತ ಪದಸ್ಥನಾದ, ಕರ್ಮಕಾಂಡಗಳಲ್ಲಿ ಹೇಳಿದ ಪದವಿಗಳನ್ನು ಮೀರಿ ನಿಂತಿರುವ, ತಾನೇ ಪರಬ್ರಹ್ಮ ಸ್ವರೂಪನಾದ ಈ ಪರಸ್ಥಲದ ಯೋಗಿಗೆ ಕರ್ಮಮಾರ್ಗಗಳಾದ ಬ್ರಹ್ಮಾದಿ ದೇವತೆಗಳು ಏನು ಮಾಡಬಲ್ಲರು?

<p>ಸ್ವೇಚ್ಛಯಾ ಸಂಚರೇದ್ ಯೋಗೀ ವಿಮುಂಚನ್ ದೇಹಮಾನಿತಾಮ್ ದರ್ಶನೈಃ ಸ್ಪರ್ಶನೈಃ ಸರ್ವಾನ್ ಅಜ್ಞಾನಪಿ ವಿಮೋಚಯೇತ್ 15-70</p>	<p>ದೇಹಾಭಿಮಾನವನ್ನು ಬಿಟ್ಟಿರುವ, ತನ್ನ ಇಚ್ಛಾನುಸಾರವಾಗಿ ಸಂಚರಿಸುತ್ತಿರುವ ಈ ಪರಸ್ಥಲದ ಯೋಗಿಯು ಕೇವಲ ತನ್ನ ದರ್ಶನ, ಸ್ಪರ್ಶನಗಳಿಂದಲೇ ಅಜ್ಞಾನಿಗಳಾದ ಜೀವಿಗಳನ್ನು ಸಹ ಮುಕ್ತರನ್ನಾಗಿ ಮಾಡುವನು.</p>	<p>#ನಿತ್ಯೇ ನಿರ್ಮಲಭಾವನೇ ನಿರುಪಮೇ ನಿರ್ಧೂತ ವಿಶ್ವಭ್ರಮೇ ಸತ್ತಾನಂದ ಚಿದಾತ್ಮಕೇ ಪರಶಿವೇ ಸಾಮ್ಯಂ ಗತಃ ಸಂಯಮೀ </p>	<p>ನಿತ್ಯನೂ, ನಿರ್ಮಲ ಸ್ವರೂಪನೂ, ಉಪಮಾತೀತನೂ, ವಿಶ್ವಭ್ರಾಂತಿರಹಿತನೂ, ಸಚ್ಚಿದಾನಂದಮಯನೂ ಆದ ಪರಶಿವನಲ್ಲಿ ಸಾಮ್ಯತ್ವವನ್ನು ಪಡೆದುಕೊಂಡ ಮತ್ತು ಸಂಯಮಿಯಾದ,</p>
<p>ಪ್ರಧ್ವಸ್ತಾಶ್ರಮ ವರ್ಣಧರ್ಮನಿಗಲಃ ಸ್ವಚ್ಛಂದ ಸಂಚಾರವಾನ್ ದೇಹೀವಾದ್ಭುತ ವೈಭವೋ ವಿಜಯತೇ ಜೀವನ್ಮುಕ್ತಃ ಸುಧೀಃ 15-71</p>	<p>ವರ್ಣಾಶ್ರಮ ಧರ್ಮಗಳ ಸಂಕೋಲೆಗಳನ್ನು ಕಳೆದುಕೊಂಡ, ಸ್ವಚ್ಛಂದವಾಗಿ ಸಂಚರಿಸುತ್ತಿರುವ, ದೇಹವನ್ನು ಧರಿಸಿದ್ದರೂ ಸಹ ಅದ್ಭುತವಾದ ವೈಭವವನ್ನು ಹೊಂದಿರುವ, ಸುಜ್ಞಾನಿಯಾದ ಪರಸ್ಥಲದ ಸಂಯಮಿಯು ಜೀವನ್ಮುಕ್ತನಾಗಿ ವಿಜಯಂಗಳೈಯುತ್ತಿರುವನು.</p>		

ಇತಿ ಪರಸ್ಥಲಮ್ ಪರಿಸಮಾಪ್ತಂ

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ ಶ್ರೀರೇಣುಕಾಗಸ್ಯಸಂವಾದೇ ವೀರಶೈವಧರ್ಮನಿರ್ಣಯೇ

ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ ಭಕ್ತಸ್ಥಲಾಂತರ್ಗತಲಿಂಗಸ್ಥಲೇ ದೀಕ್ಷಾಗುರುಸ್ಥಲಾದಿ ನವವಿಧಸ್ಥಲಪ್ರಸಂಗೋ ನಾಮ ಪಂಚದಶಃ ಪರಿಚ್ಛೇದಃ ||

ಅಷ್ಟಮಃ ಪರಿಚ್ಛೇದಃ ಪಂಚಾಕ್ಷರೀಜಪಸ್ತಂಪ್ರಸಂಗಃ (49 ಶ್ಲೋಕಗಳು)

|| ಶ್ರೀ ರೇಣುಕ ಉವಾಚ ||

<p>ದ್ವಿತೀಯೋಽಪಿ ರುದ್ರಾಕ್ಷಃ ಪ್ರಯತೋ ರಿಂಗಧಾರಕಃ ಜಪೇತ್ ಪಂಚಾಕ್ಷರೀವಿದ್ಯಾಮ್ ಶಿವತತ್ಪ್ರಬೋಧಿನೀಮ್ 8-1</p> <p>ಶಿವತತ್ಪ್ರಾತ್ ಪರಂ ನಾಸ್ತಿ ಯಥಾ ತತ್ಪ್ರಾಂತರಂ ಮಹತ್ ತಥಾ ಪಂಚಾಕ್ಷರೀಮಂತ್ರಾತ್ ನಾಸ್ತಿ ಮಂತ್ರಾಂತರಂ ಮಹತ್ 8-2</p> <p>ಆಸ್ಯ ದತ್ತಾದ ಶೇಷಾಣಾಮ್ ಮಂಗಲಾನಾಂ ವಿಶೇಷತಃ ಶಿವಶಬ್ದಾಧಿ ಧೇಯೋ ಹಿ ದೇವದೇವ ಸ್ತಿಯಂಭುಕಃ 8-9</p> <p>ಶಿವ ಇತ್ಯಕ್ಷರಂ ದ್ವಂದ್ವಮ್ ಪರಬ್ರಹ್ಮಪ್ರಕಾಶಕಮ್ ಮುಖ್ಯವ್ಯತ್ಯಾ ತದನೈಷಾಮ್ ಶಬ್ದಾನಾಂ ಗುಣವ್ಯಕ್ತಯಃ 8-10</p> <p>ಓಂಕಾರವೋಷ್ಠ ಮಂತ್ರೋಯಮ್ ಪಂಚಾಕ್ಷರ ಮಯಃ ಪರಃ ಶೈವಾಗಮೇಷು ವೇದೇಷು ಪಠ್ಯಕ್ಷರ ಇತಿ ನೈಷ್ಠಃ 8-17</p> <p>ಮಂತ್ರ ಸ್ಯಾನ್ನಾಧಿ ಭೂತೇನ ಪ್ರಣವೇನ ಮಹಾಮನೋಃ ಪ್ರಬೋಧ್ಯತೇ ಮಹಾದೇವಃ ಕೇವಲಶ್ಚಿತ್ತಭಾಷಿತಃ 8-18</p>	<p>ಜ್ಞಾತೇ ಪಂಚಾಕ್ಷರೀಮಂತ್ರೇ ಕಿಂ ವಾ ಮಂತ್ರಾಂತರೈಃ ಫಲಮ್ ಜ್ಞಾತೇ ಶಿವೇ ಜಗನ್ನೂಲೇ ಕಿಂ ಫಲಂ ದೇವತಾಂತರೈಃ 8-3</p> <p>ಸಪ್ತಕೋಟಿಷು ಮಂತ್ರೇಷು ಮಂತ್ರಃ ಪಂಚಾಕ್ಷರೋ ಮಹಾನ್ ಬ್ರಹ್ಮವಿಷ್ಣೋ ದಿವೇವೇಷು ಯಥಾ ಶಂಭುಮರ್ಹತರಃ 8-4</p> <p>ತಸ್ಯಾನ್ಮುಖ್ಯತರಂ ನಾಮ ಶಿವ ಇತ್ಯಕ್ಷರದ್ವಯಮ್ ಸಚ್ಚಿದಾನಂದ ರೂಪಸ್ಯ ಶಂಭೋ ರಮಿತ ತೇಜಸಃ ಏತನ್ಮಾ ಮಾವಲಂಚೇನ ಮಂತ್ರಃ ಪಂಚಾಕ್ಷರಃ ಸ್ಫೋತಃ 8-11</p> <p>ಯಸ್ಯಾದತಃ ಸದಾ ಜಪ್ಯೋ ಮೋಕ್ಷಾಕಾಂಕ್ಷಿ ಧಿ ರಾದರಾತ್ 8-12</p> <p>ಪ್ರಣವೇನೈ ಕವರ್ಣೇನ ಪರಬ್ರಹ್ಮ ಪ್ರಕಾಶತೇ ಅಧಿತಿಯಂ ಪರಾನಂದಮ್ ಶಿವಾಖ್ಯಂ ನಿಷ್ಕಂಪಚಕಮ್ 8-19</p> <p>ಪರಮಾತ್ಮ ಮನುಷ್ಯಯಃ ಸೋಹಂರೂಪಃ ಸನಾತನಃ ಜಾಯತೇ ಹಂಸಯೋರ್ ಲೋಪಾತ್ ಓಮಿತ್ಯೇಕಾಕ್ಷರೋ ಮನುಃ 8-20</p>	<p>ಅಶೇಷಜಗಿತಾಂ ಹೇತುಃ ಪರಮಾತ್ಮಾ ಮಹೇಶ್ವರಃ ತಸ್ಯ ವಾಚಕಮಂತ್ರೋಯಮ್ ಸರ್ವಮಂತ್ರೈಕ ಕಾರಣಮ್ 8-5</p> <p>ತಸ್ಯಾಭಿಧಾನಮಂತ್ರೋಯಮ್ ಅಭಿಧೇಯಶ್ಚ ಸ ಸ್ಫೋತಃ ಅಭಿಧಾನಾಭಿಧೇಯಶ್ಚಾತ್ ಮಂತ್ರಾತ್ ಸಿದ್ಧಃ ಪರಃ ಶಿವಃ 8-6</p> <p>ಯಥಾನಾದಿರ್ಮಹಾದೇವಃ ಸಿದ್ಧಃ ಸಂಸಾರಮೋಚಕಃ ತಥಾ ಪಂಚಾಕ್ಷರೋ ಮಂತ್ರಃ ಸಂಸಾರಕ್ಷಯ ಕಾರಕಃ 8-13</p> <p>ಪಂಚಭೂತಾನಿ ಸರ್ವಾಣಿ ಪಂಚ ತನ್ಮಾತ್ರಕಾಃ ಚ ಜ್ಞಾನೇಂದ್ರಿಯಾಃ ಪಂಚಾಪಿ ಪಂಚ ಕರ್ಮೇಂದ್ರಿಯಾಃ ಚ 8-14</p> <p>ಪ್ರಣವೇನೈವ ಮಂತ್ರೇಣ ಬೋಧ್ಯತೇ ನಿಷ್ಕಲಃ ಶಿವಃ ಪಂಚಾಕ್ಷರೇಣ ಮಂತ್ರೇಣ ಪಂಚಬ್ರಹ್ಮ ತನುಸ್ತಥಾ 8-21</p> <p>ನಿಷ್ಕಲಃ ಸಂವಿದಾಕಾರಃ ಸಕಲೋ ವಿಶ್ವಮೂರ್ತಿತಃ ಉಭಯಾತ್ಯಾ ಶಿವೋ ಮಂತ್ರೇ ಪಠ್ಯಕ್ಷರಮಯೇ ಸ್ಥಿತಃ 8-22</p>	<p>ನಮಃ ಶಬ್ದಂ ವದೇತ್ ಪೂರ್ವಮ್ ಶಿವಾಯೇತಿ ತತಃ ಪರಮ್ ಮಂತ್ರಃ ಪಂಚಾಕ್ಷರೋ ಹ್ಯೇಷ ಸರ್ವಶ್ರುತಿ ಶಿರೋಗತಃ 8-7</p> <p>ಅಧಿತಃ ಪರಿಶುದ್ಧತ್ವಾತ್ ಮಲತ್ರಯ ವಿಯೋಗತಃ ಶಿವ ಇತ್ಯುಚ್ಯತೇ ಶಂಭುಃ ಚಿದಾನಂದ ಘನಃ ಪ್ರಭುಃ ಚಿದಾನಂದ ಘನಃ ಪ್ರಭುಃ 8-8</p> <p>ಪಂಚ ಬ್ರಹ್ಮಾಣಿ ಪಂಚಾಪಿ ಕೃತ್ಯಾನ್ವಿ ಸಹಕಾರಜೈಃ ಬೋಧ್ಯಾನ್ವಿ ಪಂಚ ಭಿರ್ವರ್ಣೈಃ ಪಂಚಾಕ್ಷರ ಮಹಾಮನೋಃ 8-15</p> <p>ಪಂಚಭೂತಾನಿ ಸರ್ವಾಣಿ ಪ್ರಸಿದ್ಧಾನಿ ವಿಶೇಷತಃ ತಾನಿ ಸರ್ವಾಣಿ ವಸ್ತುನಿ ಪಂಚಾಕ್ಷರಮಯಾನಿ ಹಿ 8-16</p> <p>ಮೂಲಂ ವಿದ್ಯಾ ಶಿವಃ ಶೈವಂ ಸೂತ್ರಂ ಪಂಚಾಕ್ಷರ ಸ್ತಥಾ ಏತಾನಿ ನಾಮಧೇಯಾನಿ ಕೀರ್ತಿತಾನಿ ಮಹಾಮನೋಃ 8-23</p> <p>ಪಂಚಾಕ್ಷರೀಮಿಮಾಂ ವಿದ್ಯಾಮ್ ಪ್ರಣವೇನ ಪಠ್ಯಕ್ಷರೀಮ್ ಜಪೇತ್ ಸಮಾಹಿತೋ ಭೂತ್ಯಾ ಶಿವಪೂಜಾಪರಾಯಣಃ 8-24</p>
--	---	--	--

<p>ಪ್ರಾಣಾಯಾಮ ಮತ್ರಯಂ ಕೃತ್ಯಾ ಪ್ರಾಣ್ಯುಷೋದಮ್ಯುಷೋವಿ ವಾ ಚಿಂತಯನ್ ಹೃದಯಾಂಭೋಜೇ ದೇವದೇವಂ ತ್ರಿಯಂಬಕಮ್ 8-25</p> <p>ಸರ್ವಾಲಂಕಾರಸಂಯುಕ್ತಮ್ ಸಾಂಬಂ ಚಂದ್ರಾರ್ಪಣೇಖರಮ್ ಜಪೇದೇತಾಂ ಮಹಾವಿದ್ಯಾಮ್ ಶಿವರೂಪಾಮನನ್ಯಧೀಃ 8-26</p>	<p>ಜಪಸ್ಯ ತ್ರಿವಿಧಃ ಪೋಷೋ ವಾಚಿಕೋವಾಚುಮಾನನಃ ಶ್ರುತಿಯತೇ ಯಸ್ಯ ಪಾಶ್ರ್ವಸ್ಯಃ ಯಥಾ ವರ್ಣ ಸಮನ್ವಯಃ 8-27</p> <p>ವಾಚಿಕಃ ಸ ತು ವಿಜ್ಞೇಯಃ ಸರ್ವಪಾಪ ಪ್ರಭಂಜನಃ ಈಷತ್ ಸ್ಯುಷ್ಣಾ ಧರ ಪುಷಮ್ ಯೋ ಮಂದಮ್ ಅಭಿದೀಯತೇ 8-28</p>	<p>ಪಾಶ್ರ್ವ ಸ್ಥಳ ಶ್ರುತಃ ಸೋಯಮ್ ಉಪಾಶುಃ ಪರಿಕೀರ್ತಿತಃ ಅಸ್ತೌಷ್ಣಾ ಧರಮಸ್ತುಂಧಿ ಚಿತ್ತಾಗ್ರಂ ಯೋಂತರಾತ್ಯನಾ ಭಾವ್ಯತೇ ವರ್ಣರೂಪೇಣ ಸಮಾನಸ ಇತಿ ಸ್ಫೋತಃ 8-29</p> <p>ಯಾವಂತಃ ಕರ್ಮ ಯುಜ್ಜಾಡ್ಯಾ ವ್ರತದಾನಂ ತಪಾಂನಿ ಚ ಸರ್ವ ತೇ ಜಪಯಿಷ್ಯನ್ಯ ಕಲಾಂ ನಾರ್ಹಂತಿ ಪೋಷಕೀಮ್ 8-30</p>	<p>ಮಾಹಾತ್ಮ್ಯಂ ವಾಚಿಕಸ್ಥೈತತ್ ಜಪಯಿಷ್ಯನ್ಯ ಕೀರ್ತಿತಮ್ ತಸ್ಯಾಚ್ಚತುರ್ವೇದೋಪಾಶುಃ ಸಹಸ್ರೋ ಮಾನಸಃ ಸ್ಫೋತಃ 8-31</p> <p>ವಾಚಿಕಾತ್ ತದುಪಾಂಶೋಶ್ಚ ಜಪಾದಸ್ಯ ಮಹಾಮನೋಃ ಮಾನಸೋ ಹಿ ಜಪಃ ಶ್ರೇಷ್ಠೋ ಘೋರಸಂಸಾರನಾಶಕಃ 8-32</p>
<p>ಏತೇಷ್ವೇತೇನ ವಿದಿನಾ ಯಥಾಭಾವಂ ಯಥಾಕ್ರಮಮ್ ಜಪೇತ್ ಪಂಚಾಕ್ಷರೀಮೇತಾಮ್ ವಿದ್ಯಾಂ ಪಾಶವಿಮುಕ್ತಯೇ 8-33</p> <p>ಅನೇನ ಮೂಲಮಂತ್ರೇಣ ಶಿವರಿಂಗಂ ಪ್ರಪೂಜಯೇತ್ ನಿತ್ಯಂ ನಿಯಮಸಂಪನ್ನಃ ಪ್ರಯತಾತ್ಯಾ ಶಿವಾತ್ಮತಃ 8-34</p> <p>ಏಷ ಮಂತ್ರೋ ಮಹಾಶಕ್ತಿಃ ಈಶ್ವರಪ್ರತಿಪಾದಕಃ ಸತ್ಯಬ್ರಹ್ಮಾರಣಾದೇವ ಸರ್ವಸಿದ್ಧಿಪ್ರದಾಯಕಃ 8-41</p> <p>ಪಂಚಾಕ್ಷರೀಂ ಸಮಚ್ಛಾಯಾ ಪುಷ್ಯಂ ರಿಂಗೇ ನಿಕ್ಷಿಪೇತ್ ಯಸ್ಯಸ್ಯ ವಾಚಕೋಯಾನಾಮ್ ಸಹಸ್ರಫಲಮಿಷ್ಯತೇ 8-42</p>	<p>ಭಕ್ತ್ಯಾ ಪಂಚಾಕ್ಷರೇಷೈವ ಯಃ ಶಿವಂ ಸತ್ಯರಚಯೇತ್ ಸೋಪಿ ಗಚ್ಛೇಚ್ಛಿವಸ್ಥಾನಮ್ ಮಂತ್ರಸ್ಯಾನ್ವೈವ ಗೌರವಾತ್ 8-35</p> <p>ಅಲ್ಪಜ್ಞಾ ವಾಯುಪಕ್ಷಾಶ್ಚ ಯೇ ಜಾನ್ಯೇ ವ್ರತ ಕರ್ಷಿತಾಃ ತೇಷಾಮೇಶ್ ಪತಿತೋ ವಾಪಿ ಶಿವಲೋಕಸಮಾಗಮಃ 8-36</p> <p>ಅಗ್ನಿಹೋತ್ರಂ ತ್ರಯೋ ವೇದಾ ಯುಜ್ಜಾಶ್ಚ ಬಹುದಕ್ಷಿಣಾಃ ಪಂಚಾಕ್ಷರಜಪಸ್ಥೈತೇ ಕೋಚ್ಯಂಶೇನಾಪಿ ನೋ ಸಮಾಃ 8-43</p> <p>ಪುರಾ ಸಾನಂದಯೋಗೇಂದ್ರಃ ಶಿವಜ್ಞಾನಪರಾಯಣಃ ಪಂಚಾಕ್ಷರಂ ಸಮಚ್ಛಾಯಾ ನಾರಕಾನಂದತಾರಯತ್ 8-44</p>	<p>ತಸ್ಯಾತ್ರಪಾಂನಿ ಯುಜ್ಜಾಶ್ಚ ವ್ರತಾನಿ ನಿಯಮಾಸ್ತಥಾ ಪಂಚಾಕ್ಷರಾರ್ಚನಸ್ಥೈತೇ ಕೋಚ್ಯಂಶೇನಾಪಿ ನೋ ಸಮಾಃ 8-37</p> <p>ಅಶುದ್ಧೋ ವಾ ವಿಶುದ್ಧೋ ವಾ ಸತ್ಯತ್ ಪಂಚಾಕ್ಷರೇಣ ಯಃ ಪೂಜಯೇತ್ ಪತಿತೋ ವಾಪಿ ಮುಚ್ಯತೇ ನಾತ್ರ ಸಂಶಯಃ 8-38</p> <p>ಸಿದ್ಧ್ಯಾ ಪಂಚಾಕ್ಷರಸ್ಯಾನ್ವೈ ಶತಾನಂದಃ ಪುರಾ ಮುನಿಃ ನರಕಂ ಸ್ಯುರ್ಗಮಕರೋತ್ ಸಂಗಿರಸ್ಯಾಪಿ ಪಾಪಿನಃ 8-45</p> <p>ಉಪಮನ್ಯುಃ ಪುರಾ ಯೋಗೀ ಮಂತ್ರೇಣಾನೇನ ಸಿದ್ಧಿಮಾನ್ ಲಬ್ಧವಾನ್ ಪರಮೇಶಾನಾತ್ ಶೈವಶಾಸ್ತ್ರಪ್ರವೃತ್ತತಾಮ್ 8-46</p>	<p>ಸತ್ಯಬ್ರಹ್ಮಾರಮಾತ್ರೇಣ ಪಂಚಾಕ್ಷರಮಹಾಮನೋಃ ಸರ್ವಪಾಪಮಿತಿ ಜಂತೂನಾಮ್ ಸರ್ವಪಾಪಕ್ಷಯೋ ಛೇದೇತ್ 8-39</p> <p>ಅನ್ಯೇಪಿ ಬಹವೋ ಮಂತ್ರಾ ವಿದ್ಯಂತೇ ಸಕಲಾಗಮೇ ಭೂಯೋ ಭೂಯಃ ಸಮಭ್ಯಾಸಾತ್ ಪುರುಷಾರ್ಪಪ್ರದಾಯಿನಃ 8-40</p> <p>ವಸಿಷ್ಠವಾಮದೇವಾದ್ಯಾ ಮನುಯೋ ಮುಕ್ತಕಿಲ್ಬಿಪಾಃ ಮಂತ್ರೇಣಾನೇನ ಸಂಸಿದ್ಧಾ ಮಹಾತೇಜಸ್ವಿನೋಭವನ್ 8-47</p> <p>ಬ್ರಹ್ಮಾದೀನಾಂ ಚ ದೇವಾನಾಮ್ ಜಗತ್ಪ್ರಾಪ್ತಾ ದಿಕರ್ಮಣಿ ಮಂತ್ರಸ್ಯಾನ್ವೈವ ಮಾಹಾತ್ಮಾತ್ ಸಾಮರ್ಥ್ಯ ಮುಪಜಾಯತೇ 8-48</p>

ಇತಿ ಭಸ್ವದಾರಣಸ್ಥಲಂ ಅಥ ರುದ್ರಾಕ್ಷ ಧಾರಣ ಸ್ಥಲಮ್			
<p>ಭಸ್ವನಾ ವಿಹಿತಸ್ಥಾನಃ ತ್ರಿವಂದ್ರಾಂಕಿತಮಸ್ತಕಃ ಶಿವಾರ್ಚನಪರೋ ನಿತ್ಯಮ್ ರುದ್ರಾಕ್ಷಮಿತಿ ಧಾರಯೇತ್ 7-46</p> <p>ರುದ್ರನೇತ್ರಸಮುತ್ಪನ್ನಾ ರುದ್ರಾಕ್ಷಾ ಲೋಕ ಪಾವನಾಃ ಅಷ್ಟತ್ರಿಂಶತ್ ಪ್ರಭೇದೇನ ಭವಂತ್ಯುತ್ಪತ್ತಿ ಭೇದತಃ 7-50</p> <p>ಯಥಾಸ್ಥಾನಂ ಯಥಾವಕ್ರಮ್ ಯಥಾಯೋಗಂ ಯಥಾವಿದಿ ರುದ್ರಾಕ್ಷಧಾರಣಂ ವಕ್ಷ್ಯೇ ರುದ್ರನಾಯುಷ್ಯಸಿದ್ಧಯೇ 7-54</p>	<p>#ರುದ್ರಾಕ್ಷ ಧಾರಣಾ ದೇವ ಮುಚ್ಯಂತೇ ಸರ್ವಪಾತಕೈಃ ದುಷ್ಠ ಚಿತ್ತಾ ರೂಪಾಶರಾ ದುಷ್ಠಜ್ಞಾ ಅಪಿ ಮಾನವಾಃ 7-47</p> <p>#ನೇತ್ರಾತ್ ಸೂರ್ಯಾತ್ಮನಃ ಶಂಭೋಃ ಕಪಿಲಾ ದ್ವಾದಶೋದಿತಾಃ ಶ್ಲೇಶಾಃ ಪೋಷಕ ಸಂಜಾತಾಃ ಸೋಮ ರೂಪಾದಿಬೋಚನಾತ್ 7-51</p> <p>#ಶಿಖಾಯಾಮೇಶ ಮೇಕಾಸ್ತಮ್ ರುದ್ರಾಕ್ಷಂ ಧಾರಯೇತ್ ಬುಧಃ ದ್ವಿತ್ರಿದಾ ದಶಪತ್ರಾಣಿ ಶಿರಸಿ ತ್ರಿವೇ ಧಾರಯೇತ್ 7-55</p>	<p>ಪುರಾ ತ್ರಿಪುರಸಂಕಾರೇ ತ್ರಿನೇತ್ರೋ ಜಗಿತಾಂ ಪತಿಃ ಉದಪಶ್ಯತ್ ಪುರಾಂ ಯೋಗಮ್ ಉನ್ಮೀಲಿತ ವಿಲೋಚನಃ 7-48</p> <p>ಕೃಷ್ಣಾ ದಶ ವಿಧಾ ಜಾತಾ ವಕ್ಪಿರೂಪಾದಿಬೋಚನಾತ್ ಏವಮುತ್ಪತ್ತಿ ಭೇದೇನ ರುದ್ರಾಕ್ಷಾ ಬಹುಧಾ ಸ್ಫುತಾಃ 7-52</p> <p>ಷಟ್ಪಂಶತ್ ದ್ವಾರಯೇನ್ಮೂರ್ಧ್ನಿ ನಿತ್ಯಮೇಕಾ ದಶಾನನಾನ್ ದಶಸಪ್ತ ಪಂಚಪತ್ರಾನ್ ಪಟ್ ಪಟ್ಟರ್ಣದ್ವಯೇ ವಹೇತ್ 7-56</p>	<p>#ನಿವೇತುಸ್ತಸ್ಯ ನೇತ್ರೇಯೋ ಬಹವೋ ಜಲಬಿಂದವಃ ತೇಭ್ಯೋ ಜಾತಾ ಹಿ ರುದ್ರಾಕ್ಷಾಃ ರುದ್ರಾಕ್ಷಾ ಇತಿ ಕೀರ್ತಿತಾಃ 7-49</p> <p>#ಅಭಿದ್ರಂ ಕನಕಪ್ರಖ್ಯಮ್ ಅನನ್ಯ ದೃತಮುಕ್ತಮಮ್ ರುದ್ರಾಕ್ಷಂ ಧಾರಯೇತ್ ಪ್ರಾಪ್ತಃ ಶಿವಪೂಜಾ ಪರಾಯಣಃ 7-53</p> <p>#ಷಡಕ್ಷವದನಾನ್ ಕಂಠೇ ದ್ವಾತ್ರಿಂಶದ್ಧಾರಯೇತ್ ಸದಾ ಪಂಚಾಶದ್ಧಾರಯೇತ್ ವಿದ್ಯಾನ್ ಚತುರಪತ್ರಾಣಿ ವಕ್ಷ್ಯಸಿ 7-57</p>

<p>ತ್ರಯೋದಶಮುಖಾನ್ ಬಾಹ್ಯೋಃ ಧರೇತ್ ಪೋಷಕ ಪೋಷಕ ಪ್ರತ್ಯೇಕಂ ದ್ವಾದಶ ವಹೇತ್ ನವಾಸ್ಥಾನ ಮೇಬಂಧಯೋಃ 7-58</p> <p>ದರ್ಶನಾತ್ ಸ್ತ ಶನಾಚ್ಚೈವ ಸ್ಮರಣಾದಪಿ ಪೂಜನಾತ್ ರುದ್ರಾಕ್ಷ ಧಾರಣಾ ಲೋಕೇ ಮುಚ್ಯತೇ ಪಾತಕೈರ್ಜನಾಃ 7-62</p> <p>ಭಸ್ವೋದ್ಗೂರಿತ ಸರ್ವಾಂಗಾಃ ದೃತ ರುದ್ರಾಕ್ಷ ಮಾಲಿಕಾಃ ಯೇ ಭವಂತಿ ಮಹಾತ್ಯಾನಃ ತೇ ರುದ್ರಾ ನಾತ್ರ ಸಂಶಯಃ 7-66</p>	<p>ಚತುರ್ದಶಮುಖಂ ಯಜ್ಞ- ಸೂತ್ರಮಷ್ಟೋತ್ತರಂ ಶತಮ್ ಧಾರಯೇತ್ ಸರ್ವಕಾಲಂ ತು ರುದ್ರಾಕ್ಷಂ ಶಿವಪೂಜಕಃ 7-59</p> <p>#ಬ್ರಾಹ್ಮಣೋ ವಾಂತ್ಯಜೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ ರುದ್ರಾಕ್ಷ ಧಾರಣಾ ದೇವ ಮುಚ್ಯತೇ ಸರ್ವ ಪಾತಕೈಃ 7-63</p> <p>#ನಿತ್ಯಾನಿ ಕಾಮ್ಯಾನಿ ನಿಮಿತ್ತಜಾನಿ ಕರ್ಮಾಣಿ ಸರ್ವಾಣಿ ಸದಾಪಿ ಕುರ್ವನ್ ಯೋಭಸ್ಯ ರುದ್ರಾಕ್ಷಧರೋ ಯದಿ ಸ್ಯಾದ್ ದ್ವಿಬೋ ನ ತಸ್ಯಾನ್ವಿ ಫಲೋಪಪತ್ತಿಃ 7-67</p>	<p>ಏವಂ ರುದ್ರಾಕ್ಷಧಾರೀ ಯಃ ಸರ್ವಕಾಲೇ ತು ವರ್ತತೇ ತಸ್ಯ ಪಾಪಕಥಾ ನಾಸ್ತಿ ಮೂಢಸ್ಯಾಪಿ ನಿ ಸಂಶಯಃ 7-60</p> <p>ಗವಾಂ ಕೋಟಿಪ್ರದಾನಸ್ಯ ಯತ್ಕಲಂ ಭುವಿ ಲಭ್ಯತೇ ತತ್ಕಲಂ ಲಭತೇ ಮತ್ಕೋಃ ನಿತ್ಯಂ ರುದ್ರಾಕ್ಷಧಾರಣಾತ್ 7-64</p> <p>ಸರ್ವಮ್ ವರ್ಣಾಶ್ರಮ ಸಂಗತೇಷು ನಿತ್ಯಂ ಸದಾಚಾರಂ ಪರಾಯಣೇಷು ಶ್ರುತಿಸ್ತು ಶಿ ಭ್ಯಾಮಿಹ ಚೋದ್ಯಮಾನೋ ವಿಭೂತಿ ರುದ್ರಾಕ್ಷಧರಃ ಸಮಾನಃ 7-68</p>	<p>#ಬ್ರಹ್ಮಹಾ ಮಧ್ಯಪಾಯೀ ಚ ಸ್ವರ್ಣಹೃದ್ ಗುರುತ್ಯು ಗಃ ಮಾತೃಹಾ ಪಿತೃಹಾ ಪೈವಭ್ರೂಣಹಾ ಕೃತಘಾತಕಃ ರುದ್ರಾಕ್ಷಧಾರಣಾದೇವ ಮುಚ್ಯತೇ ಸರ್ವಪಾತಕೈಃ 7-61</p> <p>ಯೇಪಿಬೇಚ್ಚಂತಯನ್ ರುದ್ರಮ್ ರುದ್ರಲೋಕಂ ಸ ಗಚ್ಛತಿ 7-65</p> <p>ಇತಿ ರುದ್ರಾಕ್ಷಧಾರಣ ಸ್ಥಲ</p>
--	--	--	--

1. ಶ್ರೀ (ಮಂಗಳಕರವೂ, ಸಂಪ್ರದಾಯಕವೂ ಆದ) ವಿಭೂತಿ ರುದ್ರಾಕ್ಷಗಳನ್ನು ಧರಿಸಿ ಪವಿತ್ರನಾದ ಇಷ್ಟಲಿಂಗಧಾರಿಯು ಶಿವತತ್ತ್ವವನ್ನು ಬೋಧಿಸುವ ಪಂಚಾಕ್ಷರೀ ವಿದ್ಯೆಯನ್ನು (ಮಂತ್ರವನ್ನು) ಜಪಿಸಬೇಕು.
3. ಜಗತ್ತಿಗೆ ಮೂಲ ಕಾರಣನಾದ ಶಿವನನ್ನು ತಿಳಿದುಕೊಂಡ ಬಳಿಕ ಬೇರೆ ಬೇರೆ ದೇವರುಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಹೇಗೆ ಇರುವುದಿಲ್ಲವೋ ಹಾಗೆ ಪಂಚಾಕ್ಷರೀ ಮಂತ್ರವನ್ನು ತಿಳಿದುಕೊಂಡ ಬಳಿಕ ಮಂತ್ರಾಂತರಗಳನ್ನು (ಬೇರೆ ಬೇರೆ ಮಂತ್ರಗಳನ್ನು) ತಿಳಿದುಕೊಳ್ಳುವುದರಿಂದ ಏನು ಫಲ?
5. ಸಕಲ ಬ್ರಹ್ಮಾಂಡಗಳಿಗೆ ಪರಮಾತ್ಮನಾದ ಮಹೇಶ್ವರನು ಹೇತು (ಕಾರಣ)ವಾಗಿರುವಂತೆ ಅವನ ವಾಚಕ ಮಂತ್ರವಾದ ಈ ಪಂಚಾಕ್ಷರ ಮಂತ್ರವು ಎಲ್ಲ ಮಂತ್ರಗಳಿಗೆ ಮೂಲಕಾರಣವಾಗಿದೆ.
7. ಆದಿಕಾಲದಿಂದಲೂ (ಮೊದಲಿನಿಂದಲೂ) ಮಲತ್ರಯಗಳ ಸಂಬಂಧವಿಲ್ಲದಿರುವುದರಿಂದ ಸದಾ ಪರಿಶುದ್ಧನಾಗಿರುವ ಸಚ್ಚಿದಾನಂದ ಘನ (ಸ್ವರೂಪ)ನು, ಪ್ರಭುವಾದ (ಸ್ವತಂತ್ರನೂ ಆದ) ಶಂಭುವೇ ಶಿವನೆಂದು ಕರೆಯಲ್ಪಡುತ್ತಾನೆ.
9. ಶಿವ ಎಂಬ ಎರಡು ಅಕ್ಷರಗಳು ಮುಖ್ಯವೃತ್ತಿಯಿಂದ (ಸಾಕ್ಷಾತ್) ಪರಬ್ರಹ್ಮ ಪ್ರಕಾಶಕವಾಗಿರುತ್ತವೆ. (ಪರಶಿವ ಬ್ರಹ್ಮವನ್ನು ತಿಳಿಸುವಂತಹುಗಳಾಗಿವೆ). ಶಿವನ (ಉಳಿದ ನೀಲಕಂಠ, ಮೃತ್ಯುಂಜಯ ಮುಂತಾದ) ಉಳಿದ ನಾಮಗಳು ಅವನ ಗುಣಗಳನ್ನು ಹೇಳುವುದರ ಮೂಲಕ ಅವನನ್ನು ತಿಳಿಸುತ್ತವೆ.
11. ಶಿವನಾಮದಿಂದ ಕೂಡಿರುವುದರಿಂದ ಮೋಕ್ಷಾಪೇಕ್ಷಿಗಳು ಯಾವಾಗಲೂ ಈ ಮಂತ್ರವನ್ನು ಜಪಿಸಬೇಕು. ಅನಾದಿಯಾದ ಮಹಾದೇವನು ಸಂಸಾರ ಮೋಚಕನೆಂದು (ಸಂಸಾರದಿಂದ ಮುಕ್ತಗೊಳಿಸುವನೆಂದು) ಪ್ರಸಿದ್ಧವಾಗಿರುವಂತೆ ಈ ಪಂಚಾಕ್ಷರ ಮಂತ್ರವು ಸಂಸಾರ ಕ್ಷಯಕಾರಕವಾಗಿರುತ್ತದೆ (ಸಂಸಾರವನ್ನು ಕ್ಷಯಿಸುವಂತಹುದಾಗಿರುತ್ತದೆ).

2. ಶಿವತತ್ತ್ವಕ್ಕಿಂತಲೂ ಪರ(ಶ್ರೇಷ್ಠ)ವಾದ ಬೇರೊಂದು ಮಹತ್ತರ (ಮಹಿಮಾನ್ವಿತ)ವಾದ ತತ್ತ್ವವು ಹೇಗೆ ಇರುವುದಿಲ್ಲವೋ ಹಾಗೆಯೇ ಪಂಚಾಕ್ಷರೀ ಮಂತ್ರಕ್ಕಿಂತಲೂ ಮಹತ್ತರವಾದ ಬೇರೊಂದು ಮಂತ್ರವು ಇರುವುದಿಲ್ಲ.
4. ಬ್ರಹ್ಮ ವಿಷ್ಣು ಮೊದಲಾದ ದೇವರುಗಳಲ್ಲಿ ಶಂಭುವು ಹೇಗೆ ಮಹತ್ತರ (ಸರ್ವೋತ್ತಮ)ನಾಗಿರುವನೋ ಅದರಂತೆ ಸಪ್ತಕೋಟಿ ಮಂತ್ರಗಳಲ್ಲಿ ಪಂಚಾಕ್ಷರ ಮಂತ್ರವೇ ಸರ್ವೋತ್ತಮವಾಗಿದೆ.
6. ನಮಃ ಎಂಬ ಶಬ್ದವನ್ನು ಪೂರ್ವದಲ್ಲಿ (ಮೊದಲು) ಹೇಳಬೇಕು. ಅನಂತರ ಶಿವಾಯ ಎಂಬುದಾಗಿ ಹೇಳಬೇಕು. (ನಮಃ ಶಿವಾಯ ಇದುವೇ ಪಂಚಾಕ್ಷರ ಮಂತ್ರವು). ಈ ಪಂಚಾಕ್ಷರ ಮಂತ್ರವು ಸಕಲ ಶ್ರುತಿ(ವೇದ)ಗಳ ಶಿಖಾಮಣಿಯಾಗಿದೆ.
8. ಅಶೇಷಗಳಿಗೆ (ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ) ಆಸ್ವದನಾಗಿರುವ, ವಿಶೇಷವಾಗಿ ಎಲ್ಲ ಮಂಗಳಗಳಿಗೂ ಆಶ್ರಯನಾಗಿರುವುದರಿಂದ ತ್ರಿಯಂಬಕನು (ಮುಕ್ತಣ್ಣನು) ಆದ, ದೇವಾದಿದೇವನಾದ ಮಹಾದೇವನು ಶಿವ ಶಬ್ದದಿಂದ ಅಭಿಧೇಯನಾಗಿರುತ್ತಾನೆ. (ಶಿವನೆಂಬ ಹೆಸರಿನಿಂದ ಕರೆಯಲ್ಪಡುತ್ತಾನೆ).
10. ಅಪರಿಮಿತ ತೇಜಸ್ವಿಯೂ, ಸಚ್ಚಿದಾನಂದ ಸ್ವರೂಪನೂ ಆದ ಶಂಭುವಿಗೆ ಶಿವನೆಂಬ ಎರಡು ಅಕ್ಷರಗಳು ಮುಖ್ಯವಾದ ನಾಮಗಳಾಗಿವೆ. ಈ ಶಿವನೆಂಬ ಹೆಸರನ್ನು ಅವಲಂಬಿಸಿಯೇ ಪಂಚಾಕ್ಷರ ಮಂತ್ರವು ಹೇಳಲ್ಪಟ್ಟಿದೆ.
12. ಪಂಚಮಹಾಭೂತಗಳು (ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ), ಪಂಚತನ್ಮಾತ್ರಗಳು (ಗಂಧ, ರಸ, ರೂಪ, ಸ್ಪರ್ಶ, ಶಬ್ದ), ಪಂಚಜ್ಞಾನೇಂದ್ರಿಯಗಳು (ಘ್ರಾಣ, ರಸನ, ಚಕ್ಷು, ಚರ್ಮ, ಶ್ರೋತ್ರ), ಪಂಚ ಕರ್ಮೇಂದ್ರಿಯಗಳು (ಪಾಯು, ಉಪಸ್ಥ, ಪಾದ, ಪಾಣಿ, ವಾಕ್), ಪಂಚಬ್ರಹ್ಮರು (ಈಶಾನ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ) ಮತ್ತು ಪಂಚಕೃತ್ಯಗಳು (ಅನುಗ್ರಹ, ತಿರೋಧಾನ, ಲಯ, ಸ್ಥಿತಿ, ಸೃಷ್ಟಿ) - ಇವೆಲ್ಲವುಗಳು

	ಪಂಚಾಕ್ಷರ ಮಹಾಮಂತ್ರದ ಪಂಚವರ್ಣಗಳಿಂದ ಬೋಧ್ಯಗಳಾಗಿವೆ (ನಮಃ ಶಿವಾಯ ಎಂಬ ಪಂಚಾಕ್ಷರಗಳೇ ಈ ಎಲ್ಲಾ ಸೃಷ್ಟಿಗೆ ಮೂಲ ಕಾರಣ).
13. ಈ ಪ್ರಪಂಚದಲ್ಲಿ ವಿಶೇಷವಾಗಿ ಐದು ಐದರ ಗುಂಪುಗಳಾಗಿರುವ ವಸ್ತುಗಳೆಲ್ಲವೂ ಪಂಚಾಕ್ಷರಮಯಗಳೇ ಆಗಿರುತ್ತವೆ (ಪಂಚಾಕ್ಷರ ಮಂತ್ರದಿಂದಲೇ ಪ್ರಾದುರ್ಭವಿಸಿರುತ್ತವೆ).	17. ಶ್ರೇಷ್ಠವಾದ ಈ ಪಂಚಾಕ್ಷರ ಮಹಾಮಂತ್ರವು ಓಂಕಾರದಿಂದ ಕೂಡಿಕೊಂಡಾಗ ವೇದಗಳಲ್ಲಿ ಮತ್ತು ಶೈವಾಗಮಗಳಲ್ಲಿ ಷಡಕ್ಷರ ಎಂದು ಕರೆಯಲ್ಪಡುತ್ತದೆ.
18. ಷಡಕ್ಷರ ಮಹಾಮಂತ್ರದ ಅಕ್ಷರಗಳು ಇರಿಸುವಿಕೆಯಲ್ಲಿ ಮೊದಲಿನ ಅಕ್ಷರವಾದ ಪ್ರಣವವೇ (ಓಂಕಾರವೇ) ಸಚ್ಚಿದಾನಂದ ಸ್ವರೂಪನಾದ ಕೇವಲ ಮಹಾದೇವನನ್ನೇ ಬೋಧಿಸುತ್ತದೆ.	19. ಅದ್ವಿತೀಯವಾದ (ಒಂದೇ ಒಂದಾದ) ಪರಮಾನಂದ ಸ್ವರೂಪವು ನಿಷ್ಪ್ರಪಂಚಕವು (ಪ್ರಾಪಂಚಿಕ ಭೇದ ಶೂನ್ಯವು) ಆದ ಶಿವನೆಂಬ ಹೆಸರಿನ ಪರಬ್ರಹ್ಮವು ಪ್ರಣವವೊಂದರಿಂದಲೇ ಪ್ರಕಾಶಿಸುತ್ತದೆ.
20. ಸೋಹಂ ಎಂಬುವುದು ಶಿವ-ಜೀವರ ಅಭೇದವನ್ನು ಬೋಧಿಸುವ ಪರಮಾತ್ಮ ರೂಪವಾದ ಮಂತ್ರವಾಗಿರುತ್ತದೆ. ಇದು ಸನಾತನ (ನಿತ್ಯ)ವಾದುದು ಆಗಿದೆ. ಈ ಮಂತ್ರದಲ್ಲಿಯ ಹಕಾರ ಮತ್ತು ಸಕಾರಗಳು ಲೋಪವಾದಾಗ ಓಂಕಾರವೆಂಬ ಏಕಾಕ್ಷರ ಮಂತ್ರವು ಪ್ರಕಟವಾಗುತ್ತದೆ.	21. ಈ ಪ್ರಣವ (ಓಂಕಾರ) ಮಂತ್ರದಿಂದ ನಿಷ್ಕಲನಾದ ಶಿವನು ಬೋಧಿಸಲ್ಪಡುತ್ತಾನೆ. ಅದರಂತೆ ಪಂಚಾಕ್ಷರ ಮಂತ್ರದಿಂದ ಶಿವನ ಸದ್ಯೋಜಾತಾದಿ ಪಂಚಬ್ರಹ್ಮ ಸ್ವರೂಪವು ಹೇಳಲ್ಪಡುತ್ತದೆ.
22. ನಿಷ್ಕಲನಾದ ಶಿವನು ಸಂವಿತ್ (ಜ್ಞಾನ, ಪ್ರಜ್ಞಾ) ಸ್ವರೂಪನು ಆಗಿರುತ್ತಾನೆ. ಸಕಲನಾದ ಪಂಚಬ್ರಹ್ಮನು ವಿಶ್ವ ಸ್ವರೂಪನಾಗಿರುತ್ತಾನೆ. ಹೀಗೆ ಈ ಷಡಕ್ಷರ ಮಂತ್ರದಿಂದ ಶಿವನ ಉಭಯ ರೂಪಗಳು (ನಿಷ್ಕಲ, ಸಕಲ ಸ್ವರೂಪಗಳು, ನಿರಾಕಾರ, ಸಾಕಾರ) ನಿರೂಪಿತವಾಗುತ್ತವೆ.	24. ಈ ಮಹಾಮಂತ್ರಕ್ಕೆ ಮೂಲಮಂತ್ರ, ವಿದ್ಯಾಮಂತ್ರ, ಶಿವಮಂತ್ರ, ಶೈವಸೂತ್ರ ಮಂತ್ರ ಮತ್ತು ಪಂಚಾಕ್ಷರಮಂತ್ರ ಎಂಬುದಾಗಿ ಐದು ಹೆಸರುಗಳು ಪ್ರಸಿದ್ಧವಾಗಿವೆ (ಪ್ರಪಂಚದ ಮೂಲ ಕಾರಣವಾಗಿರುವುದರಿಂದ ಮೂಲಮಂತ್ರ, ಈ ಮಂತ್ರದ ಜಪದಿಂದ ಶಿವ-ಜೀವೈಕ್ಯ ವಿದ್ಯೆಯು ಪ್ರಾಪ್ತವಾಗುವುದರಿಂದ ವಿದ್ಯಾಮಂತ್ರ, ಸರ್ವರಿಗೂ ಮಂಗಲವನ್ನುಂಟು ಮಾಡುವುದರಿಂದ ಶಿವಮಂತ್ರ, ಶಿವನ ಸಂಬಂಧಿಯಾದ ಸರ್ವ ವಿಷಯಗಳು ಇದರಲ್ಲಿ ಸೂತ್ರರೂಪವಾಗಿ ನಿರೂಪಿತವಾಗಿರುವುದರಿಂದ ಶೈವಸೂತ್ರ ಮಂತ್ರ, ಐದು ಅಕ್ಷರಗಳಿರುವುದರಿಂದ ಪಂಚಾಕ್ಷರ ಮಂತ್ರ).
26. ಶಿವಪೂಜಾ ಪರಾಯಣನಾದ (ಶಿವಪೂಜಾನಿಷ್ಠನಾದ)ವನು ಪ್ರಣವದಿಂದ ಕೂಡಿದ ಈ ಪಂಚಾಕ್ಷರ ಮಂತ್ರವನ್ನು (ಷಡಕ್ಷರ ಮಂತ್ರವನ್ನು) ಸಮಾಧಾನಚಿತ್ತನಾಗಿ ಜಪವನ್ನು ಮಾಡಬೇಕು. (ಶಿವಪೂಜಾನಿರತನಾದವನು) ಪೂರ್ವ ಇಲ್ಲವೇ ಉತ್ತರಮುಖವಾಗಿ ಕುಳಿತು, ಮೂರು ಸಾರಿ ಪ್ರಾಣಾಯಾಮವನ್ನು ಮಾಡಬೇಕು. ಅಮೇಲೆ ತನ್ನ ಹೃದಯ ಕಮಲದಲ್ಲಿ ಸರ್ವಾಲಂಕಾರಯುಕ್ತನಾದ ಸಾಂಬ	29 ಜಪವು ವಾಚಿಕ, ಉಪಾಂಶು ಮತ್ತು ಮಾನಸಿಕವೆಂಬುದಾಗಿ ಮೂರು ವಿಧವಾಗಿ ಹೇಳಲ್ಪಟ್ಟಿದೆ. ಸಮೀಪದ ವ್ಯಕ್ತಿಗೆ ಮಂತ್ರದ ಅಕ್ಷರಗಳು ಕೇಳುತ್ತಿದ್ದರೆ ಅದು ವಾಚಿಕ ಜಪವೆಂದು ನಿಶ್ಚಯವಾಗಿ ತಿಳಿದುಕೊಳ್ಳಬೇಕು. ಇದು ಸರ್ವಪಾಪ ನಾಶಕವಾಗಿರುತ್ತದೆ. ಎರಡೂ ತುಟಿಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸಿ ಸಮೀಪದ ವ್ಯಕ್ತಿಗೆ ಕೇಳದ ಹಾಗೆ ನಿಧಾನವಾಗಿ ಮಾಡುವ ಜಪವೇ ಉಪಾಂಶು ಜಪವೆಂದು ಕೀರ್ತಿಸಲ್ಪಡುತ್ತದೆ. ತುಟಿ

<p>(ಉಮಾಸಮೇತ)ನಾದ, ಚಂದ್ರಧರನಾದ, ಮುಕ್ತಾಣ್ಣನಾದ, ಮಂಗಲಸ್ವರೂಪನಾದ, ದೇವದೇವನಾದ ಮಹಾದೇವನನ್ನು ಧ್ಯಾನಿಸುತ್ತಾ ಅನನ್ಯವಾದ ಮನಸ್ಸಿನಿಂದ ಈ ಷಡಕ್ಷರ ಮಹಾಮಂತ್ರವನ್ನು ಜಪಿಸಬೇಕು.</p>	<p>ಹಾಗೂ ನಾಲಿಗೆಯ ತುದಿಯನ್ನು ಸ್ಪಂದಿಸದೆ (ಅಲ್ಲಾಡಿಸದೆ) ತನ್ನೊಳಗೆ ಮನಸ್ಸನ್ನು ಮಂತ್ರಾಕ್ಷರ ರೂಪದಲ್ಲಿ ಭಾವಿಸುವುದೇ ಮಾನಸಿಕ ಜಪವು.</p>
<p>30. ವ್ರತ, ದಾನ ಮತ್ತು ತಪಸ್ಸುಗಳೆಂಬ ಎಷ್ಟು ಕರ್ಮಯಜ್ಞಗಳಿರುವುವೋ ಅವೆಲ್ಲವೂ ಜಪಯಜ್ಞದ ಷೋಡಶಭಾಗಕ್ಕೂ ಸಮಾನವಾಗಲಾರದು (16ನೆಯ ಒಂದು ಭಾಗಕ್ಕೂ ಸಮನಾಗುವುದಿಲ್ಲ).</p>	<p>31. ವಾಚಿಕ ಜಪಯಜ್ಞದ ಮಹಾತ್ಮ್ಯವು ಮೊದಲು ಹೇಳಲ್ಪಟ್ಟಿತು. ವಾಚಿಕ ಜಪದ ನೂರುಪಾಲು ಹೆಚ್ಚು ಫಲದಾಯಕವಾದದ್ದು ಉಪಾಂಶು ಜಪವು. ಇನ್ನು ಸಾವಿರ ಪಾಲು ಹೆಚ್ಚು ಫಲದಾಯಕವಾದದ್ದು ಮಾನಸಿಕ ಜಪವೆಂದು ಹೇಳಲಾಗಿದೆ.</p>
<p>32. (ಷಡಕ್ಷರ ಮಹಾಮಂತ್ರದ) ವಾಚಿಕ ಜಪ ಮತ್ತು ಉಪಾಂಶು ಜಪಕ್ಕಿಂತಲೂ ಘೋರ ಸಂಸಾರನಾಶಕವಾದ ಮಾನಸಿಕ ಜಪವೇ ನಿಶ್ಚಯವಾಗಿ ಶ್ರೇಷ್ಠವಾದುದು.</p>	<p>33. ಈ ಮೇಲೆ ಹೇಳಿದ ವಿಧಿಗಳಲ್ಲಿ ಕ್ರಮವಾಗಿ ಒಂದೊಂದು ವಿಧಿಯಿಂದ ಭಾವಪೂರ್ಣವಾಗಿ, ಪಾಶದ ವಿಮುಕ್ತಿಗಾಗಿ (ಮಲ, ಮಾಯಾ, ಕರ್ಮಪಾಶಗಳ ನಿವೃತ್ತಿಗಾಗಿ) ಈ ಪಂಚಾಕ್ಷರೀ ವಿದ್ಯೆಯನ್ನು (ಮಂತ್ರವನ್ನು) ಜಪಿಸಬೇಕು.</p>
<p>34. ನಿಯಮ ಸಂಪನ್ನನಾಗಿ (ಯಮ ನಿಯಮಾದಿಗಳಿಂದ ಕೂಡಿದವನಾಗಿ), ಪ್ರತಿನಿತ್ಯವೂ ಶಿವಭಾವಸಂಪನ್ನನಾಗಿ ಪ್ರಯತ್ನಪೂರ್ವಕ ಈ ಮೂಲಮಂತ್ರದಿಂದ (ಪಂಚಾಕ್ಷರ ಮಂತ್ರದಿಂದ) ತನ್ನ ಶಿವಲಿಂಗವನ್ನು (ಇಷ್ಟಲಿಂಗವನ್ನು) ಪೂಜಿಸಬೇಕು.</p>	<p>35. ಭಕ್ತಿಯುತನಾಗಿ ಯಾರು ಈ ಪಂಚಾಕ್ಷರ ಮಂತ್ರದಿಂದಲೇ ಶಿವನನ್ನು (ಇಷ್ಟಲಿಂಗವನ್ನು) ಒಂದು ಬಾರಿಯಾದರೂ ಪೂಜಿಸುವರೋ ಅವರು ಈ ಮಂತ್ರದ ಮಹಿಮೆಯಿಂದ ಶಿವಲೋಕವನ್ನು ಹೊಂದುವರು.</p>
<p>36. ಅಬ್ಬಕ್ಷಾ (ಜಲಹಾರಿಗಳಾಗಿ), ವಾಯು ಆಹಾರಿಗಳಾಗಿ ಯಾರು ಬೇರೆ ಬೇರೆ ವ್ರತಗಳಿಂದ (ಕೃಚ್ಛ ಚಾಂದ್ರಾಯಣಾದಿ ವ್ರತಗಳಿಂದ) ಕೃಶಗೊಂಡವರಿಗೆ ಅವರ ಆ ವ್ರತಗಳಿಂದ ಶಿವಲೋಕ ಪ್ರಾಪ್ತಿಯು ಆಗುವುದಿಲ್ಲ.</p>	<p>37. ಆದ್ದರಿಂದ ತಪಸ್ಸು, ಯಜ್ಞ, ವ್ರತ ಹಾಗೂ ನಿಯಮಾದಿಗಳ ಫಲಗಳು ಪಂಚಾಕ್ಷರ ಮಹಾಮಂತ್ರದಿಂದ ಶಿವನನ್ನು ಪೂಜಿಸಿದ ಫಲದ ಕೋಟಿಯ ಒಂದು ಭಾಗಕ್ಕೆ ಸಮವಾಗಲಾರದು.</p>
<p>38. ಅಶುದ್ಧನೇ ಆಗಿರಲಿ, ಪರಿಶುದ್ಧನೇ ಆಗಿರಲಿ ವ್ರತಭ್ರಷ್ಟನಾದ ಪತಿತನೇ ಆಗಿರಲಿ, ಒಂದು ಸಾರಿ ಈ ಪಂಚಾಕ್ಷರ ಮಂತ್ರವನ್ನು ಪಠಿಸುತ್ತಾ ಶಿವಲಿಂಗ (ಇಷ್ಟಲಿಂಗ)ವನ್ನು ಪೂಜಿಸಿದರೆ ಅವನು ಮುಕ್ತನಾಗುವುದರಲ್ಲಿ ಸಂಶಯವಿಲ್ಲ.</p>	<p>39. ಈ ಪಂಚಾಕ್ಷರ ಮಹಾಮಂತ್ರವನ್ನು ಒಂದೇ ಒಂದು ಸಾರಿ ಉಚ್ಚರಿಸಿದರೂ ಎಲ್ಲಾ ಜೀವಿಗಳ ಎಲ್ಲ ವಿಧ ಪಾಪಗಳು ನಾಶವಾಗುತ್ತವೆ.</p>
<p>40. ಸಕಲ ಶಿವಾಗಮಗಳಲ್ಲಿ ಬೇರೆ ಬೇರೆ ಪ್ರಕಾರದ ಅನೇಕ ಮಂತ್ರಗಳು ಇವೆ. ಅವುಗಳು ಮೇಲಿಂದ ಮೇಲೆ ಜಪಾಭ್ಯಾಸವನ್ನು ಮಾಡಿದಾಗ ಮಾತ್ರ ಪುರುಷಾರ್ಥ (ಧರ್ಮ, ಅರ್ಥ, ಕಾಮ, ಮೋಕ್ಷ)ಗಳನ್ನು ಕೊಡುವಂತಹುಗಳಾಗಿವೆ.</p>	<p>41. ಈಶ್ವರನನ್ನು ಪ್ರತಿಪಾದಿಸುವ (ಈಶ್ವರ ರೂಪವನ್ನು ಹೇಳುವ) ಈ ಪಂಚಾಕ್ಷರ ಮಹಾಮಂತ್ರವು ಮಹಾಶಕ್ತಿಶಾಲಿಯಾದುದಾಗಿದೆ. ಅಂತೆಯೇ ಒಂದೇ ಸಾರಿ ಉಚ್ಚರಿಸಿದರೂ ಸಕಲ ಸಿದ್ಧಿಗಳನ್ನು ಕೊಡುವಂತಹುದಾಗಿದೆ.</p>
<p>42. ಈ ಪಂಚಾಕ್ಷರ ಮಹಾಮಂತ್ರವನ್ನು ಉಚ್ಚರಿಸುತ್ತಾ ಒಂದು ಪುಷ್ಪವನ್ನು ಶಿವಲಿಂಗಕ್ಕೆ ಸಮರ್ಪಿಸಿದರೆ ವಾಜಪೇಯಿ ಯಾಗದ ಸಾವಿರ ಪಾಲು ಹೆಚ್ಚು ಫಲವು ಪ್ರಾಪ್ತವಾಗುತ್ತದೆ.</p>	<p>43. ಪ್ರತಿನಿತ್ಯ ಮಾಡುವ ಅಗ್ನಿಹೋತ್ರ ಯಾಗ, ಮೂರು ವೇದಗಳ ಅಧ್ಯಯನ, ಬಹುದಕ್ಷಿಣೆಯುಳ್ಳ ಜ್ಯೋತಿಷ್ಠೋಮಾದಿ ಯಾಗಗಳ ಫಲಗಳು ಪಂಚಾಕ್ಷರೀ ಮಂತ್ರದಿಂದ ಪ್ರಾಪ್ತವಾಗುವ ಫಲದ ಕೋಟಿಯ ಒಂದು ಭಾಗಕ್ಕೂ ಸಮವಾಗಲಾರವು.</p>

<p>44. ಪೂರ್ವಕಾಲದಲ್ಲಿ ಶಿವಜ್ಞಾನ ಪರಾಯಣನಾದ (ಶಿವಜ್ಞಾನ ನಿಷ್ಠನಾದ) ಸಾನಂದನೆಂಬ ಯೋಗಿವರ್ಯನು ಪಂಚಾಕ್ಷರ ಮಹಾಮಂತ್ರವನ್ನು ಉಚ್ಚರಿಸಿ ನರಕದಲ್ಲಿರುವವರನ್ನು ಉದ್ಧರಿಸಿದನು.</p>	<p>45. ಪೂರ್ವಕಾಲದಲ್ಲಿ ಶತಾನಂದನೆಂಬ ಮುನಿಯು ಈ ಪಂಚಾಕ್ಷರಮಂತ್ರದ ಸಿದ್ಧಿಯಿಂದ ಸಂಗಿರನೆಂಬ ಪಾಪಿಯ ಸಲುವಾಗಿ ನರಕವನ್ನೇ ಸ್ವರ್ಗವನ್ನಾಗಿ ಮಾಡಿದನು.</p>
<p>46. ಈ ಪಂಚಾಕ್ಷರ ಮಹಾಮಂತ್ರದಿಂದ ಸಿದ್ಧಿಯನ್ನು ಪಡೆದ ಉಪಮನ್ಯು ಎಂಬ ಹೆಸರಿನ ಯೋಗಿಯು ಪೂರ್ವಕಾಲದಲ್ಲಿ ಶಿವನಿಂದ ಶೈವಶಾಸ್ತ್ರದ ಆಚಾರ್ಯ ಪದವಿಯನ್ನು ಪಡೆದುಕೊಂಡನು.</p>	<p>47. ಈ ಪಂಚಾಕ್ಷರ ಮಹಾಮಂತ್ರದ ಜಪದಿಂದ ವಸಿಷ್ಠ ವಾಮದೇವಾದಿ ಮುನಿಗಳು ಪಾಪಮುಕ್ತರಾಗಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡರಲ್ಲದೆ ಮಹಾತೇಜಸ್ವಿಗಳೂ (ಶಾಪಾನುಗ್ರಹ ಸಮರ್ಥರೂ) ಆಗಿದ್ದರು.</p>
<p>48. ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳು ಈ ಪಂಚಾಕ್ಷರ ಮಹಾಮಂತ್ರದ ಜಪದ ಮಹಾತ್ಮ್ಯದಿಂದ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಸಂಹಾರ ಕ್ರಿಯೆಗಳನ್ನು ಮಾಡಲು ಸಮರ್ಥರಾಗುತ್ತಾರೆ.</p>	<p>49. ಇಲ್ಲಿ ಪಂಚಾಕ್ಷರ ಮಂತ್ರದ ವಿಷಯವಾಗಿ ಹೆಚ್ಚಿಗೆ ಹೇಳುವುದರಿಂದ ಏನು ಪ್ರಯೋಜನ? ಯಾವ ಮಹಾತ್ಮನು ದೇವನಾದ ಮಹಾದೇವನನ್ನು ಪೂಜಿಸುತ್ತಾ ಪರಮ ಭಕ್ತಿಯಿಂದ ಪ್ರಣವಾಕ್ಷರವೇ ಮೊದಲುಳ್ಳ ಪಂಚಾಕ್ಷರ ಮಹಾಮಂತ್ರವನ್ನು (ಓಂ ನಮಃ ಶಿವಾಯ ಮಂತ್ರವನ್ನು) ಜಪಿಸುತ್ತಾನೆ, ಅವನು ದುರಿತ (ಪಾಪ)ಬಂಧನದಿಂದ ಬಿಡುಗಡೆಯಾಗಿ ಮೋಕ್ಷಲಕ್ಷ್ಮಿಯನ್ನು ಪಡೆದುಕೊಳ್ಳುತ್ತಾನೆ. ಇತಿ ಪಂಚಾಕ್ಷರೀಜಪಸ್ಥಲಂ ಇಲ್ಲಿಗೆ ಪಂಚಾಕ್ಷರೀಜಪಸ್ಥಲವು ಮುಗಿಯಿತು.</p>